

Mindteck (India) Limited

(CIN: L30007KA1991PLC039702)

Regd. Office: AMR Tech Park, Block 1, 3rd Floor #664, 23/24, Hosur Road, Bommanahalli

Bengaluru - 560068. India

Tel: +91 80 4154 8000/4154 8300

Fax: +91 80 4112 5813

www.mindteck.com

Ref: MT/SG/2024-25/5 Scrip Code: 517344
May 18, 2024 Symbol: "Mindteck"

To,	To,
BSE Limited	National Stock Exchange of India Limited
Phiroze Jeejeebhoy Towers	Exchange Plaza, C-1, Block G,
Dalal Street	Bandra Kurla Complex,
Mumbai- 400001	Bandra (E)
	Mumbai – 400 051

Dear Sir/Madam,

Subject: Newspaper Advertisement under Regulation 47 of SEBI (Listing Obligations and Disclosure Requirements) Regulations, 2015.

Pursuant to Regulation 47 of SEBI (Listing Obligations and Disclosure Requirements) Regulations, 2015, we are enclosing the copies of newspaper advertisement published in the Newspaper of Business Standard and Hosadigantha. The same has been made available on the Company's website (www.mindteck.com).

Please take the above intimation on record and acknowledge.

Thanking you,

Yours Truly,

For Mindteck (India) Limited

Sathya Raja G.

AVP, Legal and Company Secretary

UNITED STATES INDIA SINGAPORE MALAYSIA BAHRAIN UNITED KINGDOM



Mindteck (India) Limited

CIN:L30007KA1991PLC039702 A.M.R Tech Park, Block I, 3rd Floor, # 664, 23/24, Hosur Main Road Bommanahalli, Bangalore - 560 068 Ph. No.: +91 (80) 4154 8000 Fax: +91 (80) 4112 5813 www.mindteck.com

STATEMENT OF AUDITED CONSOLIDATED FINANCIAL RESULTS FOR THE QUARTER AND YEAR ENDED MARCH 31, 2024 [See Regulation 47(1) (b) of the SEBI (LODR) Regulations, 2015]

	, , , , , , , , , , , , , , , , , , , ,	, ,	•	(Rs in lacs, excep	it as otherwise stated			
	Consolidated							
Particulars	Quarter Ended March 31, 2024	Quarter Ended December 31, 2023	Quarter Ended March 31, 2023	Year Ended March 31, 2024	Year Ended March 31, 2023			
	Audited	Unaudited	Audited	Audited	Audited			
Total income from operations	9,790	9,575	8,874	38,553	33,673			
Net Profit for the period (before Tax, Exceptional and/or Extraordinary items)	786	873	659	3,353	2,598			
Net Profit for the period before tax (after Exceptional and/or Extraordinary items)	786	873	659	3,353	2,598			
Net Profit for the period after tax (after Exceptional and/or Extraordinary items)	648	719	541	2,731	2,077			
Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	560	869	513	2,765	2,629			
Equity Share Capital	2,512	2,490	2,486	2,512	2,486			
Reserves (excluding Revaluation Reserve) as shown in the Audited Balance Sheet of the previous year	-	-	-	19,551	16,550			
Earnings Per Share (of Rs. 10/- each) (for continuing and discontinued operations) -								
Basic ·	2 60	2.80	2 18	10.97	8 26			

Information regarding audited Standalone Financial Results for the quarter and year ended March 31, 2024

(Rs in lacs, except as otherwise stated)

8.08

10.68

	Standalone							
Particulars	Quarter Ended March 31, 2024	Quarter Ended December 31, 2023	Quarter Ended March 31, 2023	Year Ended March 31, 2024	Year Ended March 31, 2023			
	Audited	Unaudited	Audited	Audited	Audited			
Total income from operations	3,610	3,467	3,361	13,969	12,951			
Net Profit for the period (before Tax, Exceptional and/or Extraordinary items)	461	575	623	2,137	1,955			
Net Profit for the period before tax (after Exceptional and/or Extraordinary items) (note 5)	690	575	623	2,366	1,955			
Net Profit for the period after tax (after Exceptional and/or Extraordinary items)	574	442	496	1,827	1,487			
Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	551	440	496	1,811	1,486			

2.50

2.82

2.13

Diluted

- 1. The financial results have been prepared in accordance with the recognition and measurement principles laid down in Indian Accounting Standards ('Ind AS') prescribed under Section 133 of the Companies Act, 2013, read with the relevant rules thereunder and in terms of Regulation 33 of the SEBI (Listing Obligations) and Disclosure Requirements) Regulations, 2015, as amended.
- The above Standalone and Consolidated results were reviewed and approved by the Board of Directors at its meeting held on May 17, 2024.
- Mindteck Employee Welfare Trust (the Trust) held 416,000 equity shares of Mindteck (India) Limited (the Company). The Trust acquired the shares, with funds provided by the Company by way of loan to the Trust. The Trust was set up with the objective of supporting employees share-based compensation plan (ESOP). During the year ended March 31, 2024, the existing ESOP Scheme was woundup and a portion of the shares held by the Trust were sold as permitted by SEBI Regulations. The funds generated from sale were used to repay the loan to the Mindteck India Limited.
- The Company has consolidated the financial statements of the Mindteck Employees Welfare Trust ('the Trust') with that of its consolidated financial statements The Trust sold 191,551 shares held by it (out of the total of 416,000 shares) at an average price of Rs. 202.80 per share during the last quarter. The shares had a face value of Rs. 19 Lakhs, and an aggregate purchase value of Rs. 186 Lakhs. Net profit of Rs. 177 Lakhs, post tax, generated from the sale of shares has been credited to equity reserves. As a result of disposal of shares by the Trust, consolidated Equity Share Capital has increased by Rs. 19 Lakhs, consolidated Securities Premium account by Rs. 167 Lakhs and Other Equity by Rs. 177 Lakhs (towards profit from sale of shares - net of taxes).
- The Company's paid up equity shares stand reduced by 224,449 shares (March 31, 2023:4,16,000 shares). To give effect to the consolidation of the Trust,Rs. 22 lakhs (March 31, 2023: Rs. 41 lakhs) has been reduced from equity share capital and Rs. 195 lakhs (March 31, 2023: Rs. 362 lakhs) has been reduced from securities premium account. The shares held by the Trust were reduced from outstanding number of shares for computation of basic EPS of the Company 5. Exceptional Items - The fund generated from sale of shares by the Trust was used to repay the loan to the Company. Accordingly, provision of Rs. 229 Lakhs
- owards the loan to the Trust, carried in the standalone financial statements of the Company has been reversed, as an exceptional item. Loan receivable from the Trust as on March 31, 2024 is Rs. 30 lakhs (March 31, 2023: Rs. 401 lakhs). The above is an extract of the detailed format of Quarterly Financial results filed with the BSE Limited and National Stock Exchange of India Limited under
- Regulation 33 of the SEBI (Listing Obligations and Disclosure Requirements) Regulations, 2015. The full format of the quarterly financial results are available on the Stock Exchange websites (www.bseindia.com) and (www.nseindia.com) and also on
- Company's website (www.mindteck.com)

For and on behalf of the Board of Directors Sd/-

Place: Bengaluru Date: May 17, 2024

Anand Balakrishnan CEO and Managing Director

POLYPLEX CORPORATION LIMITED

CIN: L25209UR1984PLC011596 Regd. Office: Lohia Head Road, Khatima-262308, District Udham Singh Nagar, Uttarakhand Email: investorrelations@polyplex.com Website: www.polyplex.com

EXTRACT OF CONSOLIDATED AUDITED FINANCIAL RESULTS FOR THE QUARTER / YEAR ENDED MARCH 31, 2024

			(A	mount Rupe	es in Lakh)				
	Qı	ıarter Ended		Year Ended					
Particulars	31-03-2024	31-12-2023	31-03-2023	31-03-2024	31-03-2023				
	Audited	Unaudited	Audited	Aud	ited				
Total Income (Revenue from Operations and Other Income)	1,69,548	1,54,024	1,73,122	6,36,713	7,74,747				
Profit for the period (before exceptional item and Tax)	2,113	847	3,053	7,591	71,082				
Profit for the period before Tax (after exceptional item)	2,113	847	3,053	7,591	71,082				
Net Profit for the period after Tax and exceptional item	3,137	1,707	2,027	8,638	61,554				
Total Comprehensive Income for the period [Comprising									
Profit for the period (after tax) and Other Comprehensive									
Income (after tax)]	(7,253)	19,161	6,452	9,028	87,618				
Paid-up equity share capital (Face value Rs. 10/- each)	3,139	3,139	3,139	3,139	3,139				
Reserve (excluding Revaluation Reserve)				3,47,916	3,45,097				
Earnings Per Share (Face Value of Rs. 10/- each)									
(a) Basic : (In Rupees) (Not annualised)	2.68	1.47	2.42	12.05	110.97				
(b) Diluted: (In Rupees) (Not annualised)	2.68	1.47	2.42	12.05	110.97				

1) Additional information pursuant to Regulation 47 (1) (b) of the SEBI (LODR) Regulations, 2015 on Standalone Financial (Amount Rupees in Lakh)

	Q	uarter Ended	Year Ended		
Particulars	31-03-2024	31-12-2023	31-03-2023	31-03-2024	31-03-2023
	Audited	Unaudited	Audited	Aud	ited
Total Income (Revenue from Operations and Other Income)	37,787	32,224	33,868	1,45,131	1,90,503
Profit for the period (before exceptional item and Tax)	(1,493)	(1,200)	(1,274)	(1,358)	32,149
Net Profit for the period after Tax and exceptional item	(1,493)	(1,200)	(1,274)	(1,358)	32,149
Earnings Per Share (Face Value of Rs. 10/- each)					
(a) Basic : (In Rupees) (Not annualised)	(3.61)	(2.90)	(3.60)	(2.88)	93.85
(b) Diluted: (In Rupees) (Not annualised)	(3.61)	(2.90)	(3.60)	(2.88)	93.85

- 2) 2) Board of Directors of the Company have declared payment of Final Dividend for the Financial Year 2023-24 @ Re.1/- per share (of the face value of Rs. 10/- each), subject to TDS/Withholding Tax.
- 3) The above is an extract of the detailed format of Standalone and Consolidated Financial Results for the quarter/ year ended March 31, 2024 filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Financial Results for the quarter/ year ended March 31, 2024 are available on the Stock Exchange websites at BSE (www.bseindia.com), NSE (www.nseindia.com) and on the Company's website at www.polyplex.com.

For Polyplex Corporation Limited

POLYPLE%

Place: NOIDA Date: May 17, 2024

Pranav Kothari **Executive Director**

Extraordinary Together

ZEE ENTERTAINMENT ENTERPRISES LIMITED

CIN: L92132MH1982PLC028767

Regd. Office: 18th Floor, 'A' Wing, Marathon Futurex, N M Joshi Marg, Lower Parel, Mumbai-400013

Tel:-91-22-7106 1234 Fax:-91-22-2300 2107 Website: www.zee.com

Financial Results for the quarter and year ended 31 March 2024

(₹ in lakhs)

		Standalone					Consolidated				
Sr. No	Particulars	Quarter ended on 31/03/2024 Refer note 3 below	Quarter ended on 31/03/2023 Refer note 3 below	Year ended on 31/03/2024 Audited	Year ended on 31/03/2023 Audited	Quarter ended on 31/03/2024 Refer note 3 below	Quarter ended on 31/03/2023 Refer note 3 below	Year ended on 31/03/2024 Audited	Year ended on 31/03/2023		
1	Total income from operations from continuing operations*	202,907	193,422	807,499	742,191	216,992	211,211	863,718	808,790		
2	Profit for the period/year from continuing operations	15,304	9,173	74,434	101,984	14,160	4,308	65,945	80,355		
	(before Tax, Exceptional and/or Extraordinary items)										
3	Profit/(loss) for the period/year before tax from continuing operations	12,541	(32,962)	43,147	35,298	11,397	(4,689)	38,109	46,807		
	(after Exceptional and/or Extraordinary items)										
4	Loss for the period/year before tax from dicontinuing operations	-	-	-	-	(10)	(12,387)	(5,911)	(20,690)		
5	Profit/(loss) for the period/year after Tax from continuing operations	8,418	(35,101)	30,158	16,388	1,218	(7,289)	19,927	25,138		
	(after Exceptional and/or Extraordinary items)										
6	Profit/(loss) for the period/year after tax from dicontinuing operations	-	-	-	-	117	(12,314)	(5,784)	(20,359)		
7	Profit/(loss) for the period/year (5 + 6)	8,418	(35,101)	30,158	16,388	1,335	(19,603)	14,143	4,779		
8	Total Comprehensive Income for the period/year [Comprising Profit / (Loss)	8,661	(35,185)	29,508	15,180	1,483	(20,425)	15,094	14,477		
	for the period/year (after tax) and Other Comprehensive Income (after tax)]										
9	Equity Share Capital	9,606	9,606	9,606	9,606	9,606	9,606	9,606	9,606		
10	Other equity (excluding revaluation reserves)			991,021	961,518			1,077,684	1,062,581		
11	Networth			1,000,627	971,124			1,087,290	1,072,187		
12	Earnings per Share (of Rs. 1/- each) (for continuing operations)										
	Basic (Rs.) (Not Annualised)	0.88	(3.65)	3.14	1.71	0.12	(0.76)	2.07	2.62		
	Diluted (Rs.) (Not Annualised)	0.88	(3.65)	3.14	1.71	0.12	(0.76)	2.07	2.62		
13	Earnings per Share (of Rs. 1/- each) (for dicontinuing operations)										
	Basic (Rs.) (Not Annualised)	-	-	-	-	0.01	(1.28)	(0.60)	(2.12)		
	Diluted (Rs.) (Not Annualised)	-	-	-	-	0.01	(1.28)	(0.60)	(2.12)		
14	Earnings per Share (of Rs. 1/- each) (for total operations)										
	Basic (Rs.) (Not Annualised)	0.88	(3.65)	3.14	1.71	0.13	(2.04)	1.47	0.50		
	Diluted (Rs.) (Not Annualised)	0.88	(3.65)	3.14	1.71	0.13	(2.04)	1.47	0.50		

*Excludes other income

- 1. The above is an extract of the detailed format of Financial Results filed by the Company with the Stock Exchanges under Regulation 33 of the SEBI (Listing obligations and Disclosure Requirements) Regulations, 2015. The full format of the Financial Results are available on the Stock Exchange websites. (www.bseindia.com and www.nseindia.com) and also on Company's website at www.zee.com."
- 2. This financial statement has been prepared in accordance with Indian Accounting Standards (Ind AS), the provisions of the Companies Act, 2013 (the Act), as applicable and guidelines issued by the Securities and Exchange Board of India (SEBI).
- 3. The figures for the quarter ended 31 March 2024 and 31 March 2023 are the balancing figures between the audited figures in respect of the full financial year and the unaudited published figures up to nine months of the relevant financial year. For and on behalf of the Board

Place: Mumbai Date: 17 May 2024













Managing Director & CEO

Punit Goenka

ದೇಗೌಡ ಬಿನ್ ಲೇಟ್ ಚಂದೂಗೌಡ, ವಯಸು ಸುಮ

ರ ವರ್ಷವುಳ್ಳ ನಾನು ಪ್ರಮಾಣೀಕರಿಸುವುದೇನೆಂದರೆ, ನಮ

ಬಾಬು 1ನೇ ಪ್ರಸಕದ 3238ನೇ ಸಂಪುಟದ 97-98ನೇ ಸಾಲಿನ

1767ನೇ ನಂಬರಾಗಿ ನೋಂದಾಯಿಸಲ್ಪಟ್ಟ ಉಪನೋಂದಣಾರಿ ಕಾರಿ ದಿನಾಂಕ 10.02.1998ರಲ್ಲಿ ನೋಂದಾಯಿಸಿ

ಆಸಲು ಕ್ರಯಪತ್ರವು ದಿನಾಂಕ 10.05.2024ರಂದು ಮನೆ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಅಸಲು ಕ್ರಯಪತ್ರವು ಕಳೆದ

ತ್ತಾರೆ ಹೋಗಿರುತ್ತದೆ. ನಾನು ಸದರಿ ದಾಖಲಾತಿಗಳನ್ನು ಎಲ್ಲಾ ಕಡೆ

ಎಷ್ಟು ಹುಡುಕಿದರೂ ಎಲ್ಲೂ ಸಿಕ್ಕಿರುವುದಿಲ್ಲ. ನಮಗೆ ಸದನ ದಾಖಲಾತಿಗಳು ತೀರಾ ಅವಶ್ಯಕವಾಗಿರುತ್ತದೆ. ಆದ್ದರಿಂದ ನನಗ

ನಮ್ಮ ಅಸಲು ಕ್ರಯಪತ್ರವನ್ನು ಹುಡುಕಿಕೊಂಡಲು ತಮ್ಮಲ್ಲಿ

ಈ ಪ್ರಮಾಣ ಪತ್ರವನ್ನು ಪುರ ಆರಕ್ಷಕ ಠಾಣೆ ಚನ್ನಪಟ್ಟಣ ಟೌನ್

ಇವರ ಮುಂದೆ ಹಾಜರುಪಡಿಸಿ ಸದರಿ ದಾಖಲಾತಿಗಳನ್ನ

ಹುಡುಕಿಕೊಡಲು ಪ್ರಾರ್ಥಿಸಿಕೊಳ್ಳುತ್ತೇನೆ.

ಿ ಅಡರಸೆ "ಇಲಿ ವಾಸವಾಗಿರುವ ಶ್ರೀ

ಜಿಲ್ಲೆ, ಚನ್ನಪಟ್ಟಣ

ುಡಾವಣೆ, 6ನೇ

ಅಧ್ಯಕ ಕಸವನಹಳ್ಳಿ ರಮೇಶ್ ತಿಳಿಸಿದರು. ಪೂರ್ವಭಾವಿ

ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿ, ನಮ್ಮ

ಕುಂಚಿಟಿಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು

ಪ್ರೋತ್ತಾಹಿಸುವ ನಿಟ್ಟಿನಲ್ಲಿ ನಮ್ಮ ಸಂಘದ ವತಿಯಿಂದ

ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ನಮ್ಮ

ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳು ಇದರ

ಸದುಪಯೋಗ ಪಡೆಯಬೇಕು ಎಂಬುದಾಗಿ ಹೇಳಿದರ

ಮೇ 25ರ ಒಳಗಾಗಿ ತಮ್ಮ ಬಯೋಡೇಟಾ ಸಹಿತ ಪಾಸ್

ಪೋರ್ಟ್ ಅಳತೆ ಭಾವಚಿತ್ರ ಲಗತ್ತಿಸಿ ಅಂಕಪಟ್ಟಿ, ಟಿಸಿ

ಅಥವಾಜಾತಿದೃಢೀಕರಣ ಪತ್ರ, ಮೊಬೈಲ್ ನಂಬರ್

ನೊಂದಿಗೆ ಅರ್ಜಿಯನ್ನು ಕುಬೇರಪ್ಪನವರ ವಿಳಾಸಕ್ಕೆ

ತಲ್ಲು ಕಬೇಕು ಎಂಬುದಾಗಿಅವರು ಹೇಳಿದರು

ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ #1, ಸಿದ್ದಯ್ಯ ಹುರಾಣಿಕ್ ರಸ್ತೆ, ಕೆ. ಹೆಚ್. ಬಿ ಕಾಲೋನಿ, ಮಾಗಡಿ ರಸ್ತೆ, ಬೆಂಗಳೂರು 560 079, ದೂರವಾಣಿ ಸಂಖ್ಯೆ: +91-80-29619801 ಮಿಂಗಳೂರು 560 079, ದೂರವಾಣಿ ಸಂಖ್ಯೆ: +91-80-29618000

SULPHATE/02/2023-24, Dated: 17.05.2024. (IND-0113).

ಸಂಖ್ಯೆ: KSMSCL/DRUGS/RE TND/ZINC SULPHATE/02/2023-24 Dated: 17.05.2024

ಟೆಂಡರ್ ಪ್ರಕಟಣೆ

ಉಲ್ಲೇಖ: 1. ಟೆಂಡರ್ ಅಧಿಸೂಚನೆ ಸಂಖ್ಯೆ: KSMSCL/DRUGS/RETND/ZINC

ಮಾತ್ರೆಗಳನ್ನು ಖರೀದಿಸಿ ಪೂರೈಸಲು ಮರು ಟೆಂಡರ್ ಆಹ್ವಾನಿಸುವ ಕುರಿತು.

ವಿವರಣೆಯನ್ನು ಈ ಕಛೇರಿಯಿಂದ ಕೆಲಸದ ಅವಧಿಯಲ್ಲಿ ಪಡೆಯಬಹುದಾಗಿದೆ.



ಮೊಬೈಲ್ ಬಳಕೆ ಮಿತಿ ಇರಲಿ ಚಿತ್ರದುರ್ಗ: ಎಸ್ಜೆಎಂ ಕಲಾ ವಾಣಿಜ್ಯ ಕಾಲೇಜಿನಲ್ಲಿ ಐಕ್ಕೂ ಎಸಿ ಅಡಿಯಲ್ಲಿ ವೃತ್ತಿ

ಮಾರ್ಗದರ್ಶನ ಮತು ಕೌಶಲ್ಯ ಘಟಕ ಹಾಗೂ ಮಹಿಳಾ ಸಬಲೀಕರಣ ಘಟಕ ಸಹಯೋಗದೊಂದಿಗೆ ವೃತ್ತಿ ಕೌಶಲ್ಯ ತರಬೇತಿ ಕಾರ್ಯಕ್ರಮ ಹಮಿಕೊಳಲಾಗಿತು. ಸಂಪನ್ಮೂಲ ವ್ಯಕ್ತಿ ಡಾ. ರವಿಕುಮಾರ ಮಾತನಾಡಿ, ಮೊಬೈಲ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದ್ದು, ಇದರಿಂದ ವಿದ್ಯಾರ್ಥಿ ಜೀವನದಲ್ಲಿಯೇ ಪರಿಣಾಮ ಬೀರುತ್ತದೆ. ಒಂದು ಅನಿಯಮಿತವಾಗಿ ಮೊಬೈಲ್ ಬಳಕೆಯಿಂದಾಗಿ ಮನಸಿನ

ಬೀರುತದೆ ಎಂದರು. ಯಾರು ಅರ್ಧ ಗಂಟೆಗಿಂತ ಹೆಚ್ಚು ಕಾಲ ಮೊಬೈಲ್ ಬಳಕೆಯಲ್ಲಿ ತೊಡಗುತಾರೋ ಅವರು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ.

Î

ಮೇಲೆ ತುಂಬಾ ಪರಿಣಾಮ

ಕುಂಚಟಿಗ ಹಿರಿಯೂರು: ತಾಲೂಕಿನ ಸಮಾಜದ 90ಕ್ಕಿಂತಹೆಚ್ಚುಅಂಕಗಳಿಸಿರುವಕುಂಚಿಟಿಗಸಮುದಾಯದ ವಿದ್ಯಾರ್ಥಿಗಳಿಗೆ ಕುಂಡಬಗು ಜ್ಞು ಪ್ರಾಥ್ಯ ಸಂಘದಿಂದ ಪ್ರತಿಭಾಪುರಸ್ಕಾರ ಕಾರ್ಯಕ್ರಮ ಹಮ್ಮಿ ಪ್ರತಿಭಾ ಪುರಸ್ಕಾರ ಕೊಳ್ಳಲಾಗಿದೆ ಎಂಬುದಾಗಿ ಕುಂಚಿಟಿಗರ ಒಕ್ಕೂಟದ

ತಾಲ್ಲೂಕು, ರಾಯಸಂದ್ರ ಗ್ರಾಮದವರಾದ ಚಿಕ್ಕೈದೇಗೌಡರ ಮಂಗನಾದ ಶ್ರೀ ಜಯರಾಮು ರವರ ಹೆಂಡತಿಯಾರ ಭಾಗ್ಯಮೃ ಹಾಗೂ ಇವರ ಮಗನಾದ ಚಂದ್ರ ರವರು ಕ್ರಯ ಮಾಡಿಕೊಟ್ಟಿದ್ದು, ಸದರಿ ಮೂಲಕಗ ದಾಖಲೆಗಳು ಕನಕಪುರ ಬಸ್ ನಿಲಾಣದಿಂದ ತುಂಗಣಿ ಗ್ರಾಮಕೆ ಪ್ರಯಾಣಿಸು **CHANGE OF NAME** I, Mrs. KANAKALAKSHMI MADDURI,

W/o. SRIHARSHA P S, resident of No 35. Shree Maalasaa, 4th Cross, Near Kanishka Diagnostics, Gaurav Nagar, J P Nagar 7th Phase, Bangalore-560078, do hereby declare that I have changed my son's name from KRISHNA SUCHIR RAO to KRISHNA SUCHIR AATHREYA, vide affidavit dated 17.05.2024, sworn to before K.V. Mani, Advocate & Notary, Govt. of

India, Bengaluru. **CHANGE OF NAME** I. VAGHASIYA MANISHABEN MANAJIBHAI @ MANISHA BHARAT

BALAR, W/o. Balar Bharat Dharamshibhai, Aged about 35 years. Residing at B-207, SSVR Urban Flora, Immadihalli Main Road, Whitefield, Bangalore - 560 066, do hereby declare that I have changed my name from VAGHASIYA MANISHAREN

MANAJIBHAI to MANISHA BHARAT

BALAR vide affidavit dated 13.05.2024

By order of Gourt
Shetistadar, Office of Civil Judge Senior Divisi
Magadi
Sri G. Papanna, Advocate for Petitioners Sir з. гараппа, Auvocate for Petitioners Koterameshwara Nagara, B. K. Road, Magadi Town, Ramanagara District. Magadi, Dated: 16.05.2024

ವ್ಯಾಪ್ತಿಯಲ್ಲಿನ

ಎಸ್ಎಸ್ಎಲ್ಸ್ ಮತ್ತು ಪಿಯುಸ್ತಿ ಪರೀಕ್ಷೆಯಲ್ಲಿ ಶೇಕಡ

IN THE COURT OF THE HON'BLE SENIOR CIVIL

PETITIONERS:- 1. Sri. Rohith Kumar.S, S/o Late

N. Shivakumar, Aged about 26 years, 2. Sm Girijamma W/o Late N. Shivakumar, aged about 56 years, 3. Sri. Sunil Kumar.S S/o Late

N.Shivakumar, Aged about 27 years, 4. Sri. Kirar kumar,S S/o Late N. Shivakumar, aged about 2: years, All are residing at Solur Village, Solur Hobli Magadi Taluk, Ramanagara District. -Vs-

RESPONDENT:- Nil PUBLIC NOTICE
The above named petitioners have filed the above petition for issue of Succession Certificate for Transfer of dealership in favour of petitioner. If anybody having any manner of right, title or interest whatsoever and if anybody are the legal heirs or successors having interest other than the petitioners may appear before this Hon'ble Court either in person or through an advocate on the hearing date fixed by this Hon'ble Court. The hearing of the Issue case fixed on 15.07.2024. Issued as per the orders of this Hon'ble court on

ssued as per the orders of this Hon'ble court o his day 16.05.2024 with seal of this Hon'bl

RESPONDENT:- Nil

IN THE COURT OF THE HON'BLE
CIVIL JUDGE & J.M.F.C. AT K.G.F
C.M.C. No.173/2024.

PETITIONER: Smt. Padma.K W/o E.P.B.
Chinmayanandan, Aged 34 years, R/at No.
C-011/S, North of BGML Hospital, Champion reefs, KGF. Presently camping at R/at Kerekodi Karahalli post, Bangarpet Taluk - 563162 Mob. 8296232169

V/S RESPONDENT : The commission Robertsonpet, K.G.F-563122.
AND All others concerned.

as filed PETITION UNDER SECTION 13(DE REGISTRATION OF BIRTHS AND DEATH OF REGISTRATION OF BIRTHS AND DEATHS AND ACT of her mother-in-law by name Smt. Dr. Pankajarani W/o E.P.K.Balan and D/o Krishnamurthy (Father) and Manikyamani (Mother) R/at Bunglow No.C-011/S, North of BGML Hospital, Champion reefs, KGF, died on 13/09/2021. Therefore, any person/S who has/have objection in this regard th

By Order Of The Court, Chief Ministerial Officer, Prl Civil Judge & Addl JMFC Court Kolar Gold Fields. (R.RAMESH), Advocate For Petiti

on 17th day of May 2024.

Whereas, the petitioner above nam

ಇ–ಟೆಂಡರಿಂಗ್ ವ್ಯವಸ್ಥೆಯಡಿಯಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯ ಪಾರದರ್ಶಕತೆ ಅಧಿನಿಯಮ 1999 ಮತ್ತು ನಿಯಮ 2000 ರಂತೆ ಈ ಕೆಳಕಂಡ ರಾಷ್ಟ್ರ ವ್ಯಾಪ್ತಿ ಇ–ಟೆಂಡರ್ ಕರೆಯಲಾಗಿದೆ. 1. ಮಕ್ಕಳ ಆರೋಗ್ಯ ಕಾರ್ಯಕ್ರಮದಡಿಯಲ್ಲಿ ZINC SULPHATE who nas/have objection in this regard the may enter the same before this Court on:

18.06.2024 failing which the matter will be heard and disposed off ex-parte. Take notice that, in default of by appearance on the day before mentioned, the petition will be heard and determind in your absence.

Given under my hand and seal of this court ತಾಂತ್ರಿಕ ವಿವರಣೆ, ಇ.ಎಮ್.ಡಿ, ಟೆಂಡರ್ ನಿಯಮಾವಳಿ ಹಾಗೂ ಇತರೆ ಮಾಹಿತಿಯನ್ನು ಈ–ಟೆಂಡರ್ ವ್ಯವಸ್ಥೆಯಡಿಯಲ್ಲಿ ವೆಬ್ ಸೈಟ್ ಮುಖಾಂತರ: https://kppp.karnataka.gov.in ನಲ್ಲಿ ದಿನಾಂಕ: 17.05.2024 ರಿಂದ ಟೆಂಡರ್ಗಳ ದಾಸ್ತಾವೇಜುಗಳನ್ನು ಡೌನ್ ಲೋಡ್ ಮಾಡಬಹುದಾಗಿದ್ದು, ಹೆಚ್ಚಿನ Given under my hand and seal of this cou

ಕೆಂಪೇಗೌಡ ರಸ್ತೆ,

ವೆಚ್ಚವನ್ನು ಪಾವತಿಸಬೇಕಾಗುವುದು.

DIPR/CP/RO72/AAPL/2024-25

(IND-0113)

ಕರ್ಣಾಟಕ ಬ್ಯಾಂಕ್ ಲಿಮಿಟೆಡ್

ನಿಮ್ಮ ಕುಟುಂಬದ ಬ್ಯಾಂಕ್. ಭಾರತದಾದ್ಯಂತ.

ಆಸ್ತಿ ವಸೂಲಾತಿ ನಿರ್ವಹಣಾ ಶಾಖೆ 1ನೇ ಮಹಡಿ, ಎಫ್ಕೆಸಿಸಿಐ ಕಟ್ಟಡ, ಬೆಂಗಳೂರು - 560009

Phone: 080-22955928(Gen)/22955929 (CM) E-Mail: blr.arm@ktkbank.com Website: https://karnatakabank.com CIN: 185110KA1924PLC001128

ಸ್ವಾಧೀನತೆಯ ಪ್ರಕಟಣೆ (ಸ್ಥಿರಾಸ್ತಿಗಳಿಗೆ ಸಂಬಂಧಿಸಿದಂತೆ)

ಸಹಿ/- ವ್ಯವಸ್ತಾಪಕ ನಿರ್ದೇಶಕರು

ಕೆ.ಎಸ್.ಎಮ್.ಎಸ್.ಸಿ.ಎಲ್., ಬೆಂಗಳೂರು.

<mark>ಕರ್ಣಾಟಕ ಬ್ಯಾಂಕ್ ಲಿಮಿಟೆಡ್ನ</mark> ಅಧಿಕೃತ ಅಧಿಕಾರಿಯವರು ಸೆಕ್ಕೂರಿಟೈಜೇಷನ್ ಅಂಡ್ ರಿಕನ್ಸ್ಟಕ್ಷನ್ ಆಫ್ ಫೈನಾನ್ಷಿಯಲ್ ಅಸೆಟ್ಡ್ ಅಂಡ್ ಎನ್ಫೋರ್ಸ್ ಮೆಂಟ್ ಆಫ್ ಸೆಕ್ಕೂರಿಟಿ ಇಂಟ್ರೆಸ್ಟ್ ಆಕ್ಟ್ 2002ರಂತೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸಕ್ಷನ್ 13(12) ನಿಯಮ 3 ಸೆಕ್ಕೂರಿಟಿ ಇಂಟರೆಸ್ಟ್ (ಎನ್ಫೋರ್ಸ್ಮಾಂಟ್) ನಿಯಮ 2002ರಂತೆ ಈ ಕೆಳಗೆ ತಿಳಿಸಿದ ದಿನಾಂಕದಂದು ಈ ಕೆಳಕಂಡ ಸಾಲಗಾರರು/ ಅಡಮಾನುದಾರರು/ ಜಾಮೀನುದಾರರು/ ಸಹ-ಬಾಧ್ಯತಾದಾರರಿಗೆ ಈ ಕೆಳಗೆ ತಿಳಿಸಿದಂತೆ ತಗಾದೆ ನೋಟೀಸನ್ನು ನೀಡಲಾಗಿತ್ತು. ಈ ಕೆಳಗೆ ತಿಳಿಸಿದ ನೋಟೀಸ್ ತಲುಪಿದ <mark>60 ದಿನಗಳ</mark> ಒಳಗಾಗಿ ಬಾಕಿ ಮೊತ್ತವನ್ನು ಮರುಪಾವತಿಸಲು ತಿಳಿಸಲಾಗಿತು.

1. <u>ಸಾಲಗಾರರ / ಅಡಮಾನದಾರರು / ಜಾಮೀನುದಾರರ/ ಸಹ-ಬಾಧ್ಯತಾದಾರರ ಹೆಸರು ಮತ್ತು ವಿಳಾಸ :</u>1) ಶ್ರೀಮತಿ ಭಾರತಿ ಎಂ, ಕೋಂ. ಗೋಪಿ ಎನ್, (2) **ಶ್ರೀ ಗೋಪಿ ಎನ್,** ಬಿನ್ ನಾರಾಯಣಪ್ಪ, <u>ಇವರುಗಳ ವಿಳಾಸ</u>: ನಂ.16, ರಾಜ್ ನಿವಾಸ, 1ನೇ ಕ್ರಾಸ್, ದುರ್ಗಾಪರಮೇಶ್ವರಿ ದೇವಸ್ಥಾನದ ಹಿಂದೆ ವಿದ್ಯಾರಣ್ಯಪ್ರರ, ಬೆಂಗಳೂರು ಉತರ ತಾಲ್ಲೂಕು, ಬೆಂಗಳೂರು–560097, ಮ<u>ತೊಂದು ವಿಳಾಸ:</u> ಫ್ಲಾಟ್ ನಂ.ಎಫ್ಎಫ್–101, ಮೊದಲನೇ ಮಹಡಿ. "ತಿಗುಣ ಪಾಮ್ ಗೋವ್" ಅಪಾರ್ಟ್ ಮೆಂಟ್, ಅಗಹಾರ ಗಾಮ, ಯಲಹಂಕ ಹೋಬಳಿ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು-560064.

> ಶಾಖೆಯ ಹೆಸರು : ಬೆಂಗಳೂರು-ಅಶೋಕನಗರ ಡಿಮ್ಯಾಂಡ್ ನೋಟೀಸ್ ದಿನಾಂಕ : 23.02.2024

<u>బోడికేయ మేంత్ర:</u> ಪిಎಸ್**ಟಿಎಲ್ ಖಾತೆ ಸಂಖ್ಯೆ : 0537001800032901** ರ ಅಡಿಯಲ್ಲಿ ಒಟ್ಟು ರರೂ.25,13,912.68 [ರೂಪಾಯಿ ಇ<u>ಪ್ಪತ್ತ</u>್ಮೆದು ಲಕ್ಷದ ಹದಿಮೂರು ಸಾವಿರದ ಒಂಬೈನೂರ ಹನ್ನೆರಡು ಮತ್ತು ಅರವತ್ತೆಂಟು ಪೈಸೆ ಮಾತ್ರ] ಜೊತೆಗೆ ದಿನಾಂಕ: 30.01.2024 ರಿಂದ ಮುಂದಿನ ಬಡ್ಡಿ ಹಾಗೂ ಇತರೆ ವೆಚ್ಚಗಳನ್ನು ಪಾವತಿಸಬೇಕಾಗುವುದು.

ಸ್ವಾಧೀನಪಡಿಸಿಕೊಂಡ ದಿನಾಂಕ: 15.05.2024

<u>ಸ್ವಾಧೀನಪಡಿಸಿಕೊಂಡ ದಿನಾಂಕದಂದು ಬಾಕಿ ಉಳಿದಿರುವ ಮೊತ್ತ :</u> ಪಿಎಸ್ಟಿಎಲ್ ಖಾತೆ ಸಂಖ್ಯೆ : 0537001800032901 ರ ಅಡಿಯಲ್ಲಿ ಒಟ್ಟು ರೂ.25,86,667.68 [ರೂಪಾಯಿ ಇಪ್ಪತ್ತೈದು ಲಕ್ಷದ ಎಂಭತ್ತಾರು ಸಾವಿರದ ಆರುನೂರ ಅರವತ್ತೇಳು ಮತ್ತು ಅರವತ್ತೆಂಟು ಪೈಸೆ ಮಾತ್ರ] ಜೊತೆಗೆ ದಿನಾಂಕ 30.04.2024 ರಿಂದ ಮುಂದಿನ ಬಡ್ಡಿ ಹಾಗೂ ಇತರೆ ವೆಚ್ಚಗಳನ್ನು ಪಾವತಿಸಬೇಕಾಗುವುದು.

ಸ್ತಿ<u>ರಾಸ್ತಿ ವಿವರ :</u> ಶ್ರೀ**ಮತಿ ಭಾರತಿ ಎಂ**.ರವರಿಗೆ ಸೇರಿದ ಎಲ್ಲಾ ಭಾಗ ಮತ್ತು ವಿಭಾಗಗಳ **ವಾಸಯೋಗ್ಯ ಫ್ಲಾಟ್ ನಂ.ಎಫ್ಎಫ್–101,** (3 **ಬಿಹೆಚ್**ಕೆ), "**ತ್ರಿಗುಣ ಪಾಮ್ ಗ್ರೋವ್**" ಎಂದು ಕರೆಯಲಡುವ ಅಪಾರ್ಟ್ಮಮೆಂಟ್ನ ಮೊದಲನೇ ಮಹಡಿಯಲಿದೆ. ಇದು ಬಿಬಿಎಂಪಿ ಖಾತಾ ನಂ.229/30/1–7-ಎಫ್ಎಫ್—101 ಆಗಿದ್ದು, ಇದು **1259 ಚ.ಆಡಿ ಸೂಪರ್ ಬಿಲ್ಟ್ ಅಪ್ ಪ್ರದೇಶ** ಜೊತೆಗೆ **622 ಚದರ ಅಡಿ** ಅವಿಭಾಜಿತ ಹಕ್ಕು, ಶೀರ್ಷಿಕೆ, ಹಿತಾಸಕ್ತಿ ಮತ್ತು ಭೂಮಿಯಲ್ಲಿ ಮಾಲೀಕತ್ವವನ್ನು ಹೊಂದಿದೆ ಮತ್ತು ಕಟ್ಟಡದ ಸ್ಟಿಲ್ಟ್ ಫ್ಲೋರ್ನಲ್ಲಿ ಒಂದು ಮುಚ್ಚಿದ ಕಾರ್ ಪಾರ್ಕಿಂಗ್ ಇದ್ದೇ, ಇದು ಸರ್ವೆ ನಂ.30/1 ರ ವಸತಿಗಾಗಿ ಪರಿವರ್ತಿಸಲಾದ ಭೂಮಿಯಲ್ಲಿ ನಿರ್ಮಿಸಲಾಗಿದೆ, ಇದು ಬೆಂಗಳೂರು ಉತ್ತರ ತಾಲ್ಲೂಕು ಯಲಹಂಕ ಹೋಬಳಿ, ಬೆಂಗಳೂರು, ಅಗ್ರಹಾರ ಗ್ರಾಮದಲ್ಲಿದೆ. <u>ಆಸ್ತಿಯ ಚಕ್ಕುಬಂದಿ (ದಾಖಲೆಗಳ ಪ್ರಕಾರ):</u> ಪೂರ್ವಕ್ಕೆ: ಶ್ರೀ. ಚಿಕ್ಕ ಬೈರಪ್ಪರವರು ಹೊಂದಿರುವ ಜಮೀನಿನ ಸರ್ವೆ ನಂ.30/2, **ಪಕ್ಷಿಮಕ್ಕೆ:** ಸರ್ವೆ ನಂ.30/1 ರಲ್ಲಿ ಉಳಿದ ಜಮೀನು, **ಉತ್ತರಕ್ಕೆ**: ಸರ್ವೆ ನಂ.30/1 ರ ಉಳಿಕೆ ಭಾಗ ಮತ್ತು **ದಕ್ಷಿಣಕ್ಕೆ:** ರಸ್ತೆ ಮತ್ತು ಶ್ರೀ ಚಂದ್ರಶೇಖರ್ರವರಿಗೆ ಸೇರಿದ ಆಸ್ತಿ. <mark>ಪ್ಲಾಟ್ನ್ ಚಕ್ಕುಬಂದಿ: ಪೂರ್ವಕ್ಕೆ</mark> : ಪ್ರವೇಶ^{*} / ಕಾರಿಡಾರ್**, ಪಕ್ಷಿಮಕ್ಕೆ** : ಆಕಾಶಕ್ಕೆ ತೆರೆದ ಜಾಗ**, ಉತ್ತರಕ್ಕೆ** : ಆಕಾಶಕ್ಕೆ ತೆರೆದ ಜಾಗ ಮತ್ತು ನಂತರ ರಸ್ತೆ ದಕ್ಷಿಣಕ್ಕೆ : ಆಕಾಶಕ್ಕೆ ತೆರೆದ ಜಾಗ ಮತ್ತು ನಂತರ ಫ್ಲಾಟ್ ನಂ.ಎಫ್ಎಫ್–102.

2. <u>ಸಾಲಗಾರರ / ಅಡಮಾನದಾರರ / ಜಾಮೀನುದಾರರ/ ಸಹ–ಬಾಧ್ಯತಾದಾರರ ಹೆಸರು ಮತ್ತು ವಿಳಾಸ :</u> (1) ಶ್ರೀಮತಿ ಮಂಗಳಾ ಯು. ಕೋಂ. ರಘು ವಿ. (2) ಶ್ರೀ ರಘು ವಿ, ಬಿನ್ ವಸಂತಪ್ಪ, <u>ಇವರುಗಳ ವಿಳಾಸ</u>: ನಿವೇಶನ ನಂ.11 ಮತ್ತು 12, ಪಿಐಡಿ ನಂ.072-W0171-2/1, ಬಿಬಿಎಂಪಿ ಖಾತಾ ನಂ.2385, ಸರ್ವೆ ನಂ.161/3, ಹೇರೋಹಳ್ಳಿ ಗ್ರಾಮ, 5ನೇ ಕ್ರಾಸ್, ಅಂದ್ರಹಳ್ಳಿ ಮುಖ್ಯರಸ್ಕೆ, ಯಶವಂತಪುರ ಹೋಬಳಿ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು – 560091 ಮತೊಂದು ವಿಳಾಸ: ನಿವೇಶನ ನಂ.8, 9, 10, ಬಿಬಿಎಂಪಿ ಖಾತಾ ನಂ.988/08, 09 & 10, ಸರ್ವೆ ನಂ.163/1, ಹೇರೋಹಳ್ಳಿ ಗ್ರಾಮ, ಅಂದ್ರಹಳ್ಳಿ ಮುಖ್ಯ ರಸ್ತೆ. ಯಶವಂತಪುರ ಹೋಬಳಿ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು – 560091.

ಶಾಖೆಯ ಹೆಸರು : ಬೆಂಗಳೂರು-ಮಹಾಲಕ್ಷ್ಮೀಮರ ಡಿಮ್ಯಾಂಡ್ ನೋಟೀಸ್ ದಿನಾಂಕ : 19.02.2024 <u>ಬೇಡಿಕೆಯ ಮೊತ್ತ :</u> ಒಟ್ಟು ರೂ. 4,67,77,682.00 [ರೂಪಾಯಿ ನಾಲ್ಕು ಕೋಟಿ ಅರವತ್ತೇಳು ಲಕ್ಷದ ಎಪ್ಪತ್ತೇಳು ಸಾವಿರದ ಆರುನೂರ ಎಂಭತ್ತರಡು ಮಾತ್ರ] ಅಂದರೆ ಟಎಲ್ ಖಾತೆ ಸಂಖ್ಯೆ 1127001600356701 ರ ಅಡಿಯಲ್ಲಿ ರೂ.1,19,41,717.00 ಜೊತೆಗೆ ದಿನಾಂಕ: 25.01.2024 ರಿಂದ ಮುಂದಿನ ಬಡ್ಡಿ ಹಾಗೂ ಟಎಲ್ ಖಾತೆ ಸಂಖ್ಯೆ 1127001600356801 ರ ಅಡಿಯಲ್ಲಿ ರೂ.3,48,35,965.00 ಜೊತೆಗೆ ದಿನಾಂಕ: 30.01.2024 ರಿಂದ ಮುಂದಿನ ಬಡ್ಡಿ ಮತ್ತು ಇತರೆ

ಸ್ವಾಧೀನಪಡಿಸಿಕೊಂಡ ದಿನಾಂಕ: 15.05.2024

ಸ್ವಾ<u>ಧೀನಪಡಿಸಿಕೊಂಡ ದಿನಾಂಕದಂದು ಬಾಕಿ ಉಳಿದಿರುವ ಮೊತ್ತ :</u> ಒಟ್ಟು ರೂ. 4,83,83,156.00 [ರೂಪಾಯಿ ನಾಲ್ಕು ಕೋಟಿ ಎಂಭತ್ತಮೂರು ಲಕ್ಷದ ಎಂಭತ್ತಮೂರು ಸಾವಿರದ ಒಂದುನೂರ ಐವತ್ತಾರು ಮಾತ್ರ] ಅಂದರೆ ಟಿಎಲ್ ಖಾತೆ ಸಂಖ್ಯೆ 1127001600356701 ರ ಅಡಿಯಲ್ಲಿ ರೂ.1,22,31,927.00 ಜೊತೆಗೆ ದಿನಾಂಕ: 25.04.2024 ರಿಂದ ಮುಂದಿನ ಬಡ್ಡಿ ಹಾಗೂ ಟಿಎಲ್ ಖಾತೆ ಸಂಖ್ಯೆ 1127001600356801 ರ ಅಡಿಯಲ್ಲಿ ರೂ. 3,61,51,229.00 ಜೊತೆಗೆ ದಿನಾಂಕ: 30.04.2024 ರಿಂದ ಮುಂದಿನ ಬಡ್ಡಿ ಮತ್ತು ಇತರೆ ವೆಚ್ಚವನ್ನು ಪಾವತಿಸಬೇಕಾಗುವುದು.

ಸ್ತ್ರಿರಾಸ್ತ್ರಿಯ ವಿವರ : ಐಟಂ ನಂ.1] : ಶ್ರೀಮತಿ.ಮಂಗಳ ಯು.ರವರಿಗೆ ಸೇರಿದ ಎಲ್ಲಾ ಭಾಗ ಮತ್ತು ವಿಭಾಗಗಳನ್ನೊಳಗೊಂಡಿರುವ ಆಸ್ತಿಯ ನಿವೇಶನ ನಂಬರ್ಗಳು 11 & 12, ಪಿಐಡಿ ನಂ.072-W0171-2/1, ಹೇರೋಹಳ್ಳಿ ಗ್ರಾಮದ ಸರ್ವೆ ನಂ.161/3ರ ಪರಿವರ್ತಿತ ಭೂಮಿಯಲ್ಲಿ ರಚಿಸಿದ್ದು, ವಿಸೀರ್ಣ 2880 ಚದರ ಅಡಿ, [ಫೂರ್ವದಿಂದ ಪಶ್ರಿಮಕ್ಕೆ – 64 ಅಡಿ ಮತ್ತು ಉತರದಿಂದ ದಕಿಣಕ್ಕೆ – 45 ಅಡಿ], ಜೊತೆಗೆ ಅಲ್ಲಿ ವಾಸಯೋಗ್ಯ ಕಟಡವನ ರ್ಮಸಲಾಗಿದ್ದು, ಈ ಆಸ್ತಿಯು 5ನೇ ಕ್ರಾಸ್, ಅಂದ್ರಹಳ್ಳಿ ಮುಖ್ಯ ರಸ್ತೆ, ಹೇರೋಹಳ್ಳಿ ಗ್ರಾಮ, ಯಶವಂತಪುರ ಹೋಬಳಿ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರಿನಲ್ಲಿದೆ. <mark>ಆಸ್ತಿಯ ಚಕ್ಕುಬಂದಿ (ದಾಖಲೆಗಳ ಪ್ರಕಾರ): ಪೂರ್ವಕ್ಕೆ</mark>: ನಿವೇಶನ ನಂ.13**, ಪಶ್ಚಿಮಕ್ಕೆ**: ರಸ್ತೆ, **ಉತ್ತರಕ್ಕೆ**: ರಸ್ತೆ, **ದ**ಕ್ಷಿಣಕ್ಕೆ: ನಿವೇಶನ ನಂ. 14 ಮತ್ತು 15. <u>ಐಟಂ ನಂ.2] ಶ್ರೀಮತಿ.ಮಂಗಳ ಯು.</u>ರವರಿಗೆ ಸೇರಿದ ಎಲ್ಲಾ ಭಾಗ ಮತ್ತು ವಿಭಾಗಗಳನ್ನೊಳಗೊಂಡಿರುವ ವಾಸಯೋಗ್ಯ ಖಾಲಿ ನಿವೇಶನವನ್ನು ಹೊಂದಿರುವ ಆಸ್ತಿಗಳ ನಿವೇಶನ ನಂ.8, 9 ಮತ್ತು 10, **ದಾಖಲೆಗಳ ಪ್ರಕಾರ ಒಟ್ಟು ವಿಸ್ತೀರ್ಣ 3600 ಚದರ ಅಡಿ** [ಪೂರ್ವದಿಂದ ಪಶ್ಚಿಮಕ್ಕೆ–90 ಅಡಿ ಮತ್ತು ಉತ್ತರದಿಂದ ದಕ್ಷಿಣಕ್ಕೆ -40 ಅಡಿ], ವಾಸ್ತವಿಕ ಪ್ರಕಾರ 3440 ಚದರ ಅಡಿ, ಬಿಬಿಎಂಪಿ ಖಾತಾ ನಂ.988/08, 09 & 10, ಹೆರೋಹಳ್ಳ ಗ್ರಾಮದ ಸರ್ವೆ ನಂ.163/1 ರಲ್ಲಿ ರಚಿಸಲಾಗಿದ್ದು ಈ ಆಸ್ತಿಯು ಅಂದ್ರಹಳ್ಳಿ ಮುಖ್ಯರಸ್ತೆ, ಹೇರೋಹಳ್ಳಿ ಗ್ರಾಮ, ಯಶವಂತಪುರ ಹೋಬಳಿ, ಬೆಂಗಳೂರಿನಲ್ಲಿದೆ, <u>ಆಸ್ತಿಯ ಚಕ್ಕುಬಂದಿ (ದಾಖಲೆಗಳ</u>

<u>ಪ್ರಕಾರ): ಪೂರ್ವಕ್ಕೆ:</u> ನಿವೇಶನ ನಂ.11**, ಪಶ್ಚಿಮಕ್ಕೆ**: ಅಂದ್ರಹಳ್ಳಿ ಮುಖ್ಯರಸ್ತೆ**, ಉತ್ತರಕ್ಕೆ:** ಖಾಸಗಿ ಆಸ್ತಿ**, ದಕ್ಷಿಣಕ್ಕೆ:** ರಸ್ತೆ. 3. ಸಾಲಗಾರರ / ಅಡಮಾನದಾರರ / ಜಾಮೀನುದಾರರ∕ ಸಹ–ಬಾಧ್ಯತಾದಾರರ ಹೆಸರು ಮತ್ತು ವಿಳಾಸ : (1) ಮೆ॥ ಮೆಡಿಸಿನ್ ಪಾಯಿಂಟ್, ಇದನ್ನು ಪ್ರತಿನಿಧಿಸುವ **ಮಾಲೀಕರು ಶ್ರೀಮತಿ ಭಾರತಿ ಎಂ, <u>ವಿಳಾಸ:</u> ನಂ**.127, ನೆಲ ಮಹಡಿ, ಅನಂತಪುರ ಸರ್ಕಲ್, ಯಲಹಂಕ, ಬೆಂಗಳೂರು – 560064**, (2) ಶ್ರೀಮತಿ ಭಾರತಿ ಎಂ** ಕೋಂ. ಗೋಪಿ ಎನ್, (3) **ಶ್ರೀ. ಗೋಪಿ ಎನ್,** ಬಿನ್ ನಾರಾಯಣಪ್ಪ, <u>ನಂ.2 ಮತ್ತು ನಂ.3 ಇವರುಗಳ ವಿಳಾಸ:</u> ನಂ.16, ರಾಜ್ ನಿವಾಸ, 1ನೇ ಕ್ರಾಸ್, ದುರ್ಗಾಪರಮೇಶ್ವರಿ ದೇವಸ್ಥಾನದ ಹಿಂದೆ, ವಿದ್ಯಾರಣ್ಯಪುರ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು–560097, <u>ನಂ.2 ಮತ್ತು ನಂ.3 ಇವರುಗಳ</u> <u>ಮತೊಂದು ವಿಳಾಸ:</u> ಫ್ಲಾಟ್ ನಂ.ಎಫ್ಎಫ್–101, ಮೊದಲನೇ ಮಹಡಿ, "ತ್ರಿಗುಣ ಪಾಮ್ ಗ್ರೋವ್" ಅಪಾರ್ಟ್ಮಮೆಂಟ್, ಅಗ್ರಹಾರ ಗ್ರಾಮ, ಯಲಹಂಕ

ಹೋಬಳಿ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು - 560064. ಡಿಮ್ಯಾಂಡ್ ನೋಟೀಸ್ ದಿನಾಂಕ : 23.02.2024 ಶಾಖೆಯ ಹೆಸರು : ಬೆಂಗಳೂರು-ಅಶೋಕನಗರ

ಬೇಡಿಕೆಯ ಮೊತ್ತ: ಪಿಎಸ್ಓಡಿ ಖಾತೆ ಸಂಖ್ಯೆ : 0537000600067301 ರ ಅಡಿಯಲ್ಲಿ ಒಟ್ಟು ರೂ.25,50,179.50 [ರೂಪಾಯಿ ಇಪ್ಪತ್ತೈದು ಲಕ್ಷದ ಐವತ್ತು ಸಾವಿರದ ಒಂದುನೂರರ ಎಪ್ಪತ್ತೊಂಭತ್ತು ಮತ್ತು ಐವತ್ತು ಪೈಸೆ ಮಾತ್ರ] ಜೊತೆಗೆ ದಿನಾಂಕ: 01.02.2024 ರಿಂದ ಮುಂದಿನ ಬಡ್ಡಿ ಹಾಗೂ ಇತರೆ ವೆಚ್ಚಗಳನ್ನು

ಸ್ವಾಧೀನಪಡಿಸಿಕೊಂಡ ದಿನಾಂಕ: 15.05.2024

<u>ಸ್ವಾಧೀನಪಡಿಸಿಕೊಂಡ ದಿನಾಂಕದಂದು ಬಾಕಿ ಉಳಿದಿರುವ ಮೊತ್ತ :</u> ಪಿಎಸ್ಟಿಎಲ್ ಖಾತೆ ಸಂಖ್ಯೆ : 0537000600067301 ರ ಅಡಿಯಲ್ಲಿ ಒಟ್ಟು ರೂ.25,38,545.50 [ರೂಪಾಯಿ ಇಪ್ಪತ್ತೈದು ಲಕ್ಷದ ಮೂವತ್ತೆಂಟು ಸಾವಿರದ ಐನೂರ ನಲವತ್ತೈದು ಮತ್ತು ಐವತ್ತು ಪೈಸೆ ಮಾತ್ರ] ಜೊತೆಗೆ ದಿನಾಂಕ: 01.05.2024 ರಿಂದ ಮುಂದಿನ ಬಡ್ಡಿ ಹಾಗೂ ಇತರೆ ವೆಚ್ಚಗಳನ್ನು ಪಾವತಿಸಬೇಕಾಗುವುದು.

<u>ಸ್ಥಿರಾಸ್ತಿಯ ವಿವರ:</u> ಶ್ರೀಮತಿ ಭಾರತಿ ಎಂ.ರವರಿಗೆ ಸೇರಿದ ಎಲ್ಲಾ ಭಾಗ ಮತ್ತು ವಿಭಾಗಗಳ ವಾಸಯೋಗ್ಯ ಫ್ಲಾಟ್ ನಂ.ಎಫ್ಎಫ್–101, (3 ಬಿಹೆಚ್ಕೆ), "ತ್ರಿಗುಣ ಪಾಮ್ ಗ್ರೋವ್" ಎಂದು ಕರೆಯಲ್ಪಡುವ ಅಪಾರ್ಟ್ಮಮೆಂಟ್ನ ಮೊದಲನೇ ಮಹಡಿಯಲ್ಲಿದೆ. ಇದು ಬಿಬಿಎಂಪಿ ಖಾತಾ ನಂ.229/30/1–7–ಎಫ್ಎಫ್–101 ಆಗಿದ್ದು, ಇದು 1259 **ಚ.ಅಡಿ ಸೂಪರ್ ಬಿಲ್ಟ್ ಅಪ್ ಪ್ರದೇಶ** ಜೊತೆಗೆ 622 **ಚದರ ಅಡಿ** ಅವಿಭಾಜಿತ ಹಕ್ಕು, ಶೀರ್ಷಿಕೆ, ಹಿತಾಸಕ್ತಿ ಮತ್ತು ಭೂಮಿಯಲ್ಲಿ ಮಾಲೀಕತ್ವವನ್ನು ಹೊಂದಿದೆ ಮತ್ತು ಕಟ್ಟಡದ ಸ್ಟಿಲ್ಡ್ ಫೋರ್ನನಲ್ಲಿ ಒಂದು ಮುಚ್ಚಿದ ಕಾರ್ ಪಾರ್ಕಿಂಗ್ ಇದ್ದು, ಇದು ಸರ್ವೆ ನೆಂ.30/1 ರ ವಸತಿಗಾಗಿ ಪರಿವರ್ತಿಸಲಾದ ಭೂಮಿಯಲ್ಲಿ ನಿರ್ಮಿಸಲಾಗಿದೆ, ಇದು ಬೆಂಗಳೂರು ಉತ್ತರ ತಾಲ್ಲೂಕು ಯಲಹಂಕ ಹೋಬಳಿ, ಬೆಂಗಳೂರು, ಅಗ್ರಹಾರ ಗ್ರಾಮದಲ್ಲಿದೆ. ಆಸ್ತಿಯ ಚಕ್ಕುಬಂದಿ (ದಾಖಲೆಗಳ ಪ್ರಕಾರ): ಪೂರ್ವಕ್ಕೆ: ಶ್ರೀ. ಚಿಕ್ಕ ಬೈರಪ್ಪರವರು ಹೊಂದಿರುವ ಜಮೀನಿನ ಸರ್ವೆ ನಂ.30/2, ಪಶ್ಚಿಮಕ್ಕೆ: ಸರ್ವೆ ನಂ.30/1 ರಲ್ಲಿ ಪೂರ್ವಕ್ಕೆ: ಪ್ರಸ್ತೆ ಪಕ್ಷಿಮಕ್ಕೆ: ಪರ್ವಿಶ್ವಿಮಕ್ಕೆ: ಆಕಾಶಕ್ಕೆ ತೆರೆದ ಜಾಗ, ಉತ್ತರಕ್ಕೆ: ಆಕಾಶಕ್ಕೆ ತೆರೆದ ಜಾಗ ಮತ್ತು ನಂತರ ರಸ್ತೆ, ದಕ್ಷಿಣಕ್ಕೆ: ಆಕಾಶಕ್ಕೆ ತೆರೆದ ಜಾಗ ಮತ್ತಿನ ನಂತರ ರಸ್ತೆ, ದಕ್ಷಿಣಕ್ಕೆ: ಆಕಾಶಕ್ಕೆ ತೆರೆದ ಜಾಗ ನಂತರ ನಂತರದ ನಾಣಕ್ಕೆ ತೆರೆದ ಜಾಗ ನಂತರ ನಾಣಕ್ಕೆ ಸೆರೆದ ಜಾಗ ನಂತರ ನಾಣಕ್ಕೆ ಪೆರೆದ ಜಾಗ ನಂತರ ನಾಣಕ್ಕೆ ಸೆಂದ ಜಾಗ ನಂತರ ನಾಣಕ್ಕೆ ಪೆರೆದ ಜಾಗ ನಂತರ ನಂತರ ನಂತರ ನಂತರ ನಂತರ ನಂತರ ನಂತರ ನಾಣಕ್ಕೆ ಸೆಂದ ಜಾಗ ನಂತರ ನಾಣಕ್ಕೆ ಸೆಂದ ಜಾಗ ನಂತರ ನಾಣಕ್ಕೆ ಪೆರೆದ ಜಾಗ ನಿರಿದ ನಿರದ ನಾಣಕ್ಕೆ ಪೆರೆದ ಜಾಗ ನಾಣಕ್ಕೆ ಪೆರೆದ ಜಾಗ ನಿರಿದ ನಿರಿದ ನಿರಿದ ಜಾಗ ನಿರಿದ ನಿರಿದ ನಿರದ ನಿರಿದ ಜಾಗ ನಿರಿದ ನಿರಿದ ಜಾಗ ನಿರಿದ ನಿರಿದ ಜಾಗ ನಿರಿದ ನಿರಿದ ಜಾಗ ನಿರಿದ

4. ಸಾಲಗಾರರ / ಅಡಮಾನದಾರರ / ಜಾಮೀನುದಾರರ/ ಸಹ–ಬಾಧ್ಯತಾದಾರರ ಹೆಸರು ಮತ್ತು ವಿಳಾಸ : (1) ಶ್ರೀ ರಾಘವೇಂದ್ರ ಎಂ, ಬಿನ್ ಶ್ರೀ ಹೆಚ್ ಮರಿಯತ್ನ (2) ಶ್ರೀಮತಿ ಚಿನ್ನಮ್ಮ, ಕೋಂ. ಶ್ರೀ ಹೆಚ್ ಮರಿಯಪ್ಪ, <u>ಇವರುಗಳ ವಿಳಾಸ:</u> ನಂ.40, 6ನೇ ಕ್ರಾಸ್, ಬಾಲಾಜಿ ಲೇಔಟ್, ವಾರ್ಡ್ ನಂ.8, ಖಾತಾ ನಂ 195/582/N/58, ಕೊಡಿಗೇಹಳ್ಳಿ, ಬೆಂಗಳೂರು –560092, <u>ಮತ್ತೊಂದು ವಿಳಾಸ:</u> ನಂ.49, 6ನೇ ಕ್ರಾಸ್, ಕೊಡಿಗೇಹಳ್ಳಿ, ಬಾಲಾಜಿ ಲೇಔಟ್, ಬೆಂಗಳೂರು–560092, <u>ಮತ್ತೊಂದು ವಿಳಾಸ:</u> ನಂ.38, ಜಿಎಫ್–01, 6ನೇ ಕ್ರಾಸ್, ಬಾಲಾಜಿ ಲೇಔಟ್, ಕೊಡಿಗೇಹಳ್ಳಿ, ಬೆಂಗಳೂರು–560092.

ಶಾಖೆಯ ಹೆಸರು : ಬೆಂಗಳೂರು-ಸಹಕಾರನಗರ ಡಿಮ್ಯಾಂಡ್ ನೋಟೀಸ್ ದಿನಾಂಕ : 21.02.2024

ಬೇಡಿಕೆಯ ಮೊತ್ತ $_{:}$ ಪಿಎಸ್ಓಡಿ ಖಾತೆ ಸಂಖ್ಯೆ : 1217000600023401 ರ ಅಡಿಯಲ್ಲಿ ಒಟ್ಟು ರೂ.49,53,157.76 [ರೂಪಾಯಿ ನಲವತ್ತೊಂಭತ್ತು ಲಕ್ಷದ ಐವತ್ತಮೂರು ಸಾವಿರದ ಒಂದುನೂರ ಐವತ್ತೇಳು ಮತ್ತು ಎಪ್ಪತ್ತಾರು ಪೈಸೆ ಮಾತ್ರ] ಜೊತೆಗೆ ದಿನಾಂಕ: 01.02.2024 ರಿಂದ ಮುಂದಿನ ಬಡ್ಡಿ ಹಾಗೂ ಇತರೆ _ ವೆಚ್ಚಗಳನ್ನು ಪಾವತಿಸಬೇಕಾಗುವುದು.

ಸ್ವಾಧೀನಪಡಿಸಿಕೊಂಡ ದಿನಾಂಕ: 15.05.2024

<u>ಸ್ವಾಧೀನಪಡಿಸಿಕೊಂಡ ದಿನಾಂಕದಂದು ಬಾಕಿ ಉಳಿದಿರುವ ಮೊತ್ತ :</u> ಪಿಎಸ್ಓಡಿ ಖಾತೆ ಸಂಖ್ಯೆ : 1217000600023401 ರ ಅಡಿಯಲ್ಲಿ ಒಟ್ಟು ರೂ.49,76,356.76 [ರೂಪಾಯಿ ನಲವತ್ತೊಂಭತ್ತು ಲಕ್ಷದ ಎಪ್ಪತ್ತಾರು ಸಾವಿರದ ಮುನ್ನೂರ ಐವತ್ತಾರು ಮತ್ತು ಎಪ್ಪತ್ತಾರು ಪೈಸೆ ಮಾತ್ರ] ಜೊತೆಗೆ ದಿನಾಂಕ: 01.05.2024 ರಿಂದ ಮುಂದಿನ ಬಡ್ಡಿ ಹಾಗೂ ಇತರೆ ವೆಚ್ಚಗಳನ್ನು ಪಾವತಿಸಬೇಕಾಗುವುದು.

<u>ಸ್ತಿರಾಸ್ತಿಯ ವಿವರ :</u> ಶ್ರೀ ರಾ**ಘವೇಂದ್ರ ಎಂ**.ರವರಿಗೆ ಸೇರಿದ ಎಲ್ಲಾ ಭಾಗ ಮತ್ತು ವಿಭಾಗಗಳನ್ನೊಳಗೊಂಡಿರುವ ವಾಸಯೋಗ್ಯ ಆಸ್ತಿ ನಂ.58, ಹಳೇ ಪಂಚಾಯತ್ ಖಾತಾ ನಂ.582/ಎನ್/58, ಬಿಬಿಎಂಪಿ ಖಾತಾ ನಂ.195/582/ಎನ್/58, ವಿಸ್ತೀರ್ಣ ಪೂರ್ವದಿಂದ ಪಶ್ಚಿಮಕ್ಕೆ : 40 ಅಡಿ ಮತ್ತು ಉತ್ತರದಿಂದ ದಕ್ಷಿಣಕ್ಕೆ : 30 ಅಡಿ, ಒಟ್ಟು ವಿಸ್ತೀರ್ಣ 1200 ಚ.ಅಡಿ. ಜೊತೆಗೆ ಅಲ್ಲಿ ವಾಸಯೋಗ್ಯ ಕಟ್ಟಡವನ್ನು ನಿರ್ಮಿಸಲಾಗಿದ್ದು, (Stilt+GF+FF+SF+TF) ಈ ಆಸ್ತಿಯು ಕೊಡಿಗೇಹಳ್ಳಿ ಯಲಹಂಕ ಹೋಬಳಿ, ಬೆಂಗಳೂರು–560092ರಲ್ಲಿದೆ<u>. ಆಸ್ತಿ**ಯ ಚಕ್ಕುಬಂದಿ : ಪೂರ್ವಕ್ಕೆ**:</u> ರಸ್ತೆ, <mark>ಪಶ್ಚಿಮಕ್ಕೆ</mark> : ನಿವೇಶನ ನಂ.61, **ಉತ್ತರಕ್ಕೆ** : ನಿವೇಶನ ನಂ.57,

ಸಾಲಗಾರರು/ಅಡಮಾನುದಾರರು/ಜಾಮೀನುದಾರರು/ಸಹ–ಬಾಧ್ಯತಾದಾರರು ಹಣವನ್ನು ಮರುಪಾವತಿಸಲು ವಿಫಲರಾದ್ದರಿಂದ ಮೇಲೆ ತಿಳಿಸಿದ ಕಾಯ್ದೆಯ ಸೆಕ್ಷನ್ 13(4) ಹಾಗೂ ಮೇಲೆ ತಿಳಿಸಿದ ನಿಯಮದ ನಿಯಮ 8ರ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕೆಳಸಹಿದಾರರು ಈ ಮೇಲೆ ವಿವರಿಸಿದ ಸ್ಥಿರಾಸ್ತಿಯನ್ನು ದಿನಾಂಕ: 15.05.2024 **ರಂದು ಸ್ವಾಧೀನಪಡಿಸಿಕೊಂಡಿರುತ್ತಾರೆಂದು** ಸಾಲಗಾರರು / ಅಡಮಾನುದಾರರು / ಜಾಮೀನುದಾರರು/ ಸಹ–ಬಾಧ್ಯತಾದಾರರು / ಹಾಗೂ ಸಮಸ್ತ ಸಾರ್ವಜನಿಕರಿಗೆ ಈ ಮೂಲಕ ತಿಳಿಯಪಡಿಸಿದೆ.

ಸಾಲಗಾರರು/ಅಡಮಾನದಾರರು/ಜಾಮೀನುದಾರರು/ಸಹ–ಬಾಧ್ಯತಾದಾರರು ಹಾಗೂ ಸಮಸ್ತ ಸಾರ್ವಜನಿಕರಿಗೆ ಈ ಮೂಲಕ ತಿಳಿಸುವುದೇನೆಂದರೆ ಈ ಮೇಲೆ ವಿವರಿಸಿದ ಸ್ವತ್ತುಗಳೊಂದಿಗೆ ಯಾರು ವ್ಯವಹರಿಸಕೂಡದು, ವ್ಯವವಹರಿಸಿದ್ದೇ ಆದಲ್ಲಿ ಕರ್ಣಾಟಕ ಬ್ಯಾಂಕ್ ಲಿ., ನ ಮೇಲೆ ತಿಳಿಸಿದ ಶಾಖೆಗಳ ಸಾಲದ ಖಾತೆಗಳ ಬಾಕಿ ಮೊತ್ತ ಹಾಗೂ ಅದರ ಮೇಲಿನ ಬಡ್ಡಿ ಮತ್ತು ಇತರೆ ಖರ್ಚು ವೆಚ್ಚಗಳನ್ನು ಇವರಿಗೆ ಪಾವತಿಸಬೇಕಾಗುವುದು.

[ಭದ್ರತಾ ಸ್ವತ್ತನ್ನು ಹಿಂದಕ್ಕೆ ಪಡೆಯಲು ಕಾಯ್ದೆಯ ಉಪವಿಭಾಗ 13(8)ರ ಆಡಿಯಲ್ಲಿ ನಮೂದಿಸಿದ ಸಮಯದ ಒಳಗೆ ಅವಕಾಶವಿರುವುದಾಗಿ ಈ ಮೂಲಕ ಸಾಲಗಾರರ/ ಅಡಮಾನುದಾರರ ಗಮನಕ್ಕೆ ತರಲಾಗಿದೆ].

ಸಹಿ/– ಮುಖ್ಯ ವ್ಯವಸ್ಥಾಪಕರು & ಅಧಿಕೃತ ಅಧಿಕಾರಿ ಸ್ಥಳ: ಬೆಂಗಳೂರು ಕರ್ಣಾಟಕ ಬ್ಯಾಂಕ್ ಲಿ., ದಿನಾಂಕ: 15.05.2024

PUBLIC NOTICE

My client Mr. Shahid Punnkkal Noorudheen, S/o Mohammed Noorudheen Punnakkal, residing at Punnakkal House, Eriyad Post, Kodungallur, Thrissur District, Kerala-680606, has lost the Original Sale Deed dated 30-12-2005 bearing Document No: KRI-1-11572-2005-06, at Bangalore and in this regard the complaint has been lodge at Bangalore City Unit Police bearing Lost report No.1031536/2024, dated 29/04/2024. Anybody finding the same are requested to contact the undersigned.

MENTO ISAC, Advocate MENTO ASSOCIATES. Advocates. No.1384, 2nd Floor, Above HDFC Bank, East End Junction, 9th Block, Jayanaga Bengaluru-560069. Mob: 91 9845426225

E-Mail: mentoissac@mentoassociates.com

www.mentoassociates.com, Date:17-05-2024

C.MIS NO:181/2024. PETITIONER: Narayanappa S/o Late Obalai aged about 58 years, r/o Madenur Bovi Colony Kasaba Hobli, Tiptur Taluk. V/s RESPONDENT : The Tahasildar,

RESPONDERS.
Tiptur Taluk, Tiptur

PAPER PUBLICATION

That filed the pr

ಕ್ರಯ ಪತ್ರ ಕಳೆದಿದೆ

ನಮ ಕಕಿದಾರರಾದ ರಾಮನಗರ ಜಿಲ್ಲೆ, ಕನಕಪುರ ತಾಲ್ಲೂಕು

ತುಂಗಣಿ ಗ್ರಾಮ ಪಂಚಾಯಿತಿಗೆ ಸೇರಿದ ಮೂಲ ಕೈಯ ಪತ್ರರ

ನೋಂದಣಿ ಸಂಖ್ಯೆ ನೋಂದಣಿಯಾದ ನಂ. KNK-1-0409

ಒಂದುವೇಳೆ ಸದರಿ ದಾಖಲೆ ದೊರೆತಲಿ ಈ ಕೆಳಕಂಡ ವಿಳಾಸ ತಿಳಿಸಬೇಕಾಗಿ ಎಂದು ಕೋರಿಕೊಳ್ಳಲಾಗಿದೆ. ಎಂ.ಕೆ.ಮಂಜುನಾಥ್, ವಕೀಲರು, ನಂ. 4310, 38

IN THE COURT OF THE PRL CIVIL JUDGE

ಅಡ್ಡರಸ್ತೆ , ರಾಜ ಕೆಂಪೇಗೌಡ ಬಡಾವಣೆ, ಚನ್ನಪಟ್ಟಣ

ರಾಮನಗರ ಜಿಲ್ಲೆ. ಮೊ: 984573948

2010-11 ಕೃಯಿ ಪತ್ರವು ರಾಮನಗರ ಜಿಲ್ಪೆ, ರಾಮನಗ

ಸಮಯದಲ್ಲಿ ಆಕಸ್ಮಿಕವಾಗಿ ಕಳೆದು ಹೋಗಿರು

ಕಸಬ್ ಹೋಬಳಿ. ರಾಯಸಂದ ಗ್ರಾಮದಲಿ ವಾಸವಾಗಿರ

section 13(3) of Indian Birth and Death Act the above case for obtaining Death Certifica the above case for obtaining Death Certificate of his mother Venkatamma W/o Obalaiah who died on 15.04.1981 at Madenur Bov Colony, Kasaba Hobli, Tiptur Taluk. The case is posted for hearing on : 20.06.2024 at 11 AM. If any body has any objection or interest in this behalf, they may come personally o through their Advocates before this Hobl ourt. Otherwise, the case will be decide

By order of the court
Sheristedar, Prl. Civil Judge and JMFC Tiptur
H.S.Krishnegowda, Advocate, Tiptur.
Tiptur, Date:08.05.2024.

sworn to before B. Chitra, Advocate & Notary Public, Goyt, of India, Bengaluru

📵 թոь Housing

ಳ: ಮಲ್ಲೇತ್ವರಂ, ಮಾರತ್ ಹಳ್ಳಿ, ದಿನಾಂಕ: 17.05.2024

ರ್ಸ್ ಮೆಂಟ್ ಆಫ್ ಸೆಕ್ಟರಿಟಿ ಇಂಟರೆಸ್ಟ್ ಕಾಯ್ದೆ-2002 ಮತ್ತು ಸೆಕ್ಟರಿಟಿ ಇಂಟರೆಸ್ಟ್ (ಎನ್ಫ್ರ್ಯೋರ್ಸ್ ಮೆಂಟ್) ನಿಯಮಾವಳಿ-2002ರ ನಿಯಮ 8(6)ರ ಅಡಿಯಲ್ಲಿ ಸ್ಥಿರಾಸ್ತಿಗಳ ಮಾರಾಟಕ್ಕೆ ಇ-ಹರಾಜು ಮಾರಾಟ ನೋಟಿಸ್ ಸೆಕ್ಯುರಿಟೈಸೇಷನ್ ಅಂಡ್ ರೀಕನ್ ಸ್ಟಕ್ಷನ್ ಆಫ್ ಫೈನಾನ್ಡಿಯಲ್ ಅಸೆಟ್ಸ್ ಮತ್ತು ಎನ್ಫ್ ಿ ರಿಜಿಸ್ಪರ್ಡ್ ಆಫೀಸ್:- 9ನೇ ಮಹಡಿ, ಅಂತರಿಕ್ಷ ಭವನ, 22, ಕೆ.ಜಿ.ಮಾರ್ಗ್, ನವ

ಕ ಮೂಲಕ ಸಾರ್ವಜನಿಕರಿಗೆ ಮತ್ತು ನಿರ್ದಿಷ್ಟವಾಗಿ ಕಲಂ ಸಂಖ್ಯೆ – ಎ ರಲ್ಲಿ ಸೂಚಿಸಿದ ಸಾಲಗಾರ(ರು) ಮತ್ತು ಜಾಮೀನುದಾರರಿಗೆ ತಿಳಿಯಪಡಿಸುವುದೇನೆಂದರೆ, ಈ ಕೆಳಗೆ ಕಲಂ ಸಂಖ್ಯೆ–ಡಿ ನಲ್ಲಿ ಎವರಿಸಲಾದ ಸ್ಥಿರ ಆಸ್ತಿ(ಗಳು) ಭದ್ರತಾ ಸಾಲಗಾರರಿಗೆ ಅಡಮಾನ/ಜಾರ್ಜ್ ಮಾಡಲಾಗಿದೆ, ಆದ ಚನಾತ್ಮಕ್ಕಳು? ಈ ಸ್ಥಾರೀನವನ್ನು ಮೆಸಸ್ ಪಿಎನ್ಐ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (ಪಿಎನ್ಐ ಎಚ್ಎಫ್ಎಲ್)/ ಭದ್ರತಾ ಸಾಲದಾರರ ಅಧಿಕೃತ ಆಧಿಕಾರಿ (ಕಾಲಮ್ ಸಂಖ್ಯೆ – ಸಿ ನಲ್ಲಿ ಎವರಿಸಿದಂತೆ) ತೆಗೆದುಕೊಂಡಿದ್ದಾರೆ. ಇವುಗಳನ್ನು ಕೆಳಗೆ ನಮ್ಮದಿಸಿದ ವಿವರಗಳ ಪ್ರಕಾರ "ಎಲ್ಲಿ ಇದೆಯೊ ನಿದೆಯೋ ಮತ್ತು ಏನೇನು ಇದೆಯೋ ಅದು ಆಧಾರದಲ್ಲಿ ಮಾರಾಟ ಮಾಡಲಾಗುತ್ತದೆ. ಈ ಮೂಲಕ ಸಾಲಗಾರ(ರು) / ಅಡಮಾನದಾರ(ರು) ಕಾನೂನು ಉತ್ತರಾಧಿಕಾರಿಗಳು, ಕಾನೂನು ಪ್ರತಿನಿಧಿ, (ತಿಳಿದ ಅಥವಾ ತಿಳಿಯದ), ನಿರ್ವಾಪಕರು(ರು), ಅವಳಿತವಾರ(ರು), ಅವಳಿತವಾರಿಸು ತಿರ್ನಿತಿ ಪ್ರತಿನಿಧಿ, (ತಿಳಿದ ಅಥವಾ ತಿಳಿಯದ), ನಿರ್ವಾಪಕರು(ರು), ಅವಳಿತವಾರ(ರು), ಅರು ಲಾಗಾರರು,ಆಡಮಾನದಾರರ ನಿಯೋಜಿತ(ರು), ದುರಣ ಹೊಂದಿದ ಹಿನ್ನೆಲೆಯಲ್ಲಿ) ಪ್ರಕರಣದಂತೆ ಕಾಲಾ ಸಂಜ್ಞೆ ಎಸ್ಟೆ ಸೂಚಿಸಿದಂತೆ ಸಕ್ಕುರಿಟ ಇಂಟರೆಸ್ಟ್ ಎಸ್ಫ್ ಫೋರ್ಸ್ ಮೆಂಟ್ ರೂರ್ ಯಮತ್ತು ಆ (ರುತ್ತ ತಿರ್ದಿತಿ) ಮತ್ತು ಆ ಬಳಕ ಆಗಿರುವ ತಿದ್ದುಪಡಿಗಳ ಅನ್ನಂ ಬಾರಾಟ ಮಾಡಲಾಗುತ್ತದೆ. ಮಾರಾಟದ ವಿವರವಾದ ನಿಯಮಗಳು ಮತ್ತು ಪರತ್ರಗಳಿಗಾಗಿ, ದಯವಿಟ್ಟು ಮೆಸಸ್ ಪಿಎನ್ಟ್ ಹೌತಿಗಳ ಕ್ಲಿಪಿಕೆಡ್ (ಪಿಎನ್ಟ್ ಎಚ್ಎಸ್ಎರ್), ಭದ್ರತಾ ಸಾಲಗಾರರ ವೆಬ್ಸ್ಕೆಟ್ ಅಂದರೆ www.pnbhousing.com. ನೋಡಿ.

			ಮತ್ತು ಇಂತ್ರಗಳಗಾಗ, ದಯವಟ್ಟು ಮಸಸ್ ಪವನ್ ಬಿ ಹೌಸಂಗ್ ಭೃನಾನ್ಸ್ ಲಮಚರ್ (ಪವನ್ಬಿ ವರ್ಷವಾ							
ಸಾಲ ಸಂಖ್ಯೆ/ಸಾಲಗಾರರು/ ಸಹ ಸಾಲಗಾರರು/ಜಾಮೀನುದಾರರು/ ಕಾನೂನಾತ್ಮಕ ಉತ್ತರಾಧಿಕಾರಿಗಳ ಹಸರು (ಎ)	ಡಿಮ್ಯಾಂಡ್ ಮಾಡಲಾದ ಮೊತ್ತ & ದಿನಾಂಕ (ಬಿ)	ಸ್ವಾಧೀನ ಸ್ವರೂಪ (ಸಿ)	ಅಡಮಾನ ಮಾಡಲಾದ ಆಸ್ತಿಗಳ ವಿವರ (ಡಿ)	ಮೀಸಲು ಬೆಲೆ (ಆರ್ಪಿ) (ಇ)	ಇಎಂಡಿ (ಆರ್ಪಿಯ ಶೇಕಡ 10) (ಎಫ್)	ಬಿಡ್ ಸಲ್ಲಿಕೆಗೆ ಕೊನೆಯ ದಿನಾಂಕ (ಜಿ)	ಬಿಡ್ ಏರಿಕೆ ದರ (ಎಚ್)	ವೀಕ್ಷಣೆ ದಿನಾಂಕ ಹಾಗೂ ಸಮಯ (ಐ)	ಹರಾಜು ದಿನಾಂಕ ಮತ್ತು ಸಮಯ (ಜೆ)	ತಿಳಿದ ಋಣಭಾರಗಳು ನ್ಯಾಯಾಲಯ (ಪ್ರಕರ: ಯಾವುದಾದರೂ ಇದ್ದಲ್ಲಿ) (ಕೆ)
ಎಚ್ಓಯು/ಎಂಆರ್ಎಚ್/0515/ 224409 ಸುಚಾತಾ ಸುಬ್ರಹ್ಮಣ್ಯನ್/ ಚಾನಕಿ ಸುಬ್ರಹ್ಮಣ್ಯನ್ ತಾಖಾ ಕಚೇರಿ: ಮಾರತ್ ಹಳ್ಳಿ	31-01-2020 ද් ශසුක්ෂී ජන. 21,38,953.04	(ಸಾಂಕೇತಿಕ)	ವಸತಿ ಆಪಾರ್ಚ್ ಮೆಂಟ್ ಫ್ಲಾಟ್ ನಂ. ಬಿ-302, ಬ್ಲಾಕ್-ಬಿ, 3ನೇ ಮಹಡಿ, ವಿವಂಸಾ ಔರಿಗಾ, ಇದನ್ನು ವಸತಿ ಉದ್ದೇಶಕ್ಕೆ ಪರಿವರ್ತಿಸಿದ ಸರ್ವೆ ನಂ.36/6, 36/7ರಲ್ಲಿ ನಿರ್ಮಿಸಲಾಗಿದೆ. ವಿಳಾಸ: ಚೆಂಬೇನಹಳ್ಳಿ ಗ್ರಾಮ, ಸರ್ಜಾಸುರ ಹೋಬಳಿ, ಆನೇಕಲ್ ತಾಲೂಕು, ಬೆಂಗಳೂರು.	ರೂ. 41,40,000	ರೂ. 4,14,000	17-06-2024 ಬೆಳಿಗ್ಗೆ 11.00 ರಿಂದ ಸಂಜೆ 5.00	ರೂ. 10,000	04.06.2024 ಬೆಳಿಗ್ಗೆ 11.00 ರಿಂದ ಸಂಚೆ 5.00	18-06-2024 ಮಧ್ಯಾಹ್ನ 01.00 ರಿಂದ ಮಧ್ಯಾಹ್ನ 2.00	* ಇಲ್ಲ/ ತಿಳಿದಿಲ್ಲ
ಎಚ್ಓಯು/ಎಂಆರ್ಎಚ್/ 1115/253097 ಹೆನ್ನಿ ವಿಜಯ್ ಶ್ರೀಧರ್ ಮಸೀಹ್/ ಕ್ಲೀನೀ ಮಸಿಹ್ ಶಾಖಾ ಕಚೇರಿ: ಮಾರತ್ಹಳ್ಳಿ	22-09-2021ಕ್ಕೆ ಇದ್ದಂತೆ ರೂ. 43,43,205.97	(ಸಾಂಕೇತಿಕ)	ಫ್ಲಾಟ್ ನಂ.ಬಿ–204 ವಸತಿ ಅಪಾರ್ಟ್ ಮೆಂಟ್, ಬ್ಲಾಕ್–ಬಿ, 2ನೇ ಮಹಡಿ, ವಿವಂಸಾ ಔರಿಗಾ, ಇದನ್ನು ವಸತಿ ಉದ್ದೇಶಕ್ಕೆ ಪರಿವರ್ತಿಸಿದ ಸರ್ವೆ ನಂ.36/6, 36/7 ರಲ್ಲಿ ನಿರ್ಮಿಸಲಾಗಿದೆ. ವಿಳಾಸ: ಚೆಂಬೇನಹಳ್ಳಿ ಗ್ರಾಮ, ಸರ್ಜಾಮರ ಹೋಬಳಿ, ಆನೇಕಲ್ ತಾಲೂಕು, ಬೆಂಗಳೂರು.	ರೂ. 50,36,000	ರೂ. 5,03,600	17-06-2024 ಬೆಳಿಗ್ಗೆ 11.00 ರಿಂದ ಸಂಜೆ 5.00	ರೂ. 20,000	04.06.2024 ಬೆಳಿಗ್ಗೆ 11.00 ರಿಂದ ಸಂಜೆ 5.00	18-06-2024 ಮಧ್ಯಾಹ್ನ 01.00 ರಿಂದ ಮಧ್ಯಾಹ್ನ 2.00	* අවූ/ ತಿಳಿದಿಲ್ಲ
ಎಚ್ಓಯು/ಎಂಎಲ್ಎಸ್/ 0717/410125 ಪರಮೇಶ್ ಎಸ್/ ರೇಣುಕಮ್ಮ ಶಾಖಾ ಕಚೇರಿ: ಮಲ್ಲೇಶ್ವರಂ	16-ನವೆಂಬರ್- 2022ಕ್ಕೆ ಇದ್ದಂತೆ ರೂ. 26,41,896.92	(ಭೌತಿಕ)	ವಸತಿ ಆಸ್ತಿ ಸಂಖ್ಯೆ3, ಮುನ್ನಿಸಲ್ ಖಾತೆ ಸಂಖ್ಯೆ ಹಳೆ ಸಂಖ್ಯೆ 4567/ಎ/3238/ಎ/4673. ಪ್ರಸ್ತುತ ಖಾತೆ ಸಂಖ್ಯೆ 4567/৯/4673– ಸ್ಟಿರಾಸ್ತಿಯ ಎಲ್ಲ ತುಂಡು ಮತ್ತು ತುಣಕುಗಳು. ತುಮಕೂರು ಮಹಾನಗರ ಪಾಲಿಕೆ ವಾರ್ಡ್ ನಂ.31, ಶೆಟ್ಟಪಳ್ಳಿ ವಿಶಾಸ: ಮಾರುತಿನಗರ ಬಡಾವಣೆ, ತುಮಕೂರು. ಆಳತೆ– ಪೂರ್ವದಿಂದ ಪಶ್ಚಿಮಕ್ಕೆ; ಉತ್ತರದ ಬದಿ 23 ಆಡಿ, ಮೂರ್ವದಿಂದ ಪಶ್ಚಿಮಕ್ಕೆ ದಕ್ಷಣದ ಬದಿ 19 ಆಡಿ. ಉತ್ತರದಿಂದ ದಕ್ಷಣಕ್ಕೆ ಮೂರ್ತದ ಬದಿ 44 ಆಡಿ ಉತ್ತರದಿಂದ ದಕ್ಷಿಣಕ್ಕೆ ಪಶ್ಚಿಮದ ಬದಿ 47 ಆಡಿ. (21X45.5 ಆಡಿ). ಒಟ್ಟು 955.5 ಚದರ ಆಡಿ.	ರೂ. 23,05,000	ರೂ. 2,30,500	17-06-2024 ಬೆಳಗ್ಗೆ 11.00 ರಿಂದ ಸಂಚೆ 5.00	ರೂ. 10,000	04.06.2024 ಬೆಳಗ್ಗೆ 11.00 ರಿಂದ ಸಂಜೆ 5.00	18-06-2024 ಮಧ್ಯಾಹ್ನ 01.00 ರಿಂದ ಮಧ್ಯಾಹ್ನ 2.00	* ಜನ್/ ತಿಕಿದ್ದನ
ಎಚ್ಓಯು/ ಎಂಎಲ್ಎಸ್/1217/470657 ಶೋಭಾ ಬಿ.ಸಿ/ ಸಿದ್ದಪ್ಪ ಎಂ.ಬಿ ಶಾಖಾ ಕಚೇರಿ: ಮಲ್ಲೇಶ್ವರಂ	20-ಮೇ-19ಕ್ಕೆ ಇದ್ದಂತೆ ರೂ. 17,82,235.73	(ಭೌತಿಕ)	496 ಚದರ ಅಡಿಯ ಹೆಂಚಿನ ಭಾವಣಿಯ ವಾಸದ ಮನೆಯ ಎಲ್ಲ ತುಂಡು ಮತ್ತು ತುಣುಕುಗಳು. ಇದನ್ನು ಸೈಚ್ ನಂ.70, ತುಮಕೊರು ಮಹಾನಗರ ಪಾಲಿಕೆ ಖಾತೆ ಸಂಖ್ಯೆ3775, 121,3314 ಪಿಐಡಿ ಸಂಖ್ಯೆ18793. ಆಳತೆ– ಜೂರ್ವದಿಂದ ಪಶ್ಚಿಮಕ್ಕೆ 12,712 ಅಡಿ ಮತ್ತು ಉತ್ತರದಿಂದ ದಕ್ಷಿಣಕ್ಕೆ 50 ಅಡಿ. ವಾರ್ಡ್ ನಂ.28, ಹನಿಮಂತಹುರ ಬಡಾವಣೆ, ತುಮಕೊರು ನಗರ.	ರೂ. 22,58,000	ರೂ. 2,25,800	17-06-2024 ಬೆಳಿಗ್ಗೆ 11.00 ರಿಂದ ಸಂಜೆ 5.00	ರೂ. 10,000	04.06.2024 ಬೆಳಿಗ್ಗೆ 11.00 ರಿಂದ ಸಂಚೆ 5.00	18-06-2024 ಮಧ್ಯಾಹ್ನ 01.00 ರಿಂದ ಮಧ್ಯಾಹ್ನ 2.00	* ಇಲ್ಲ/ ತಿಳಿದಿಲ್ಲ
ಎಚ್ಓಯು/ಎಂಎಲ್ ಎಸ್/ 0116/264474 ನಂಜಪ್ಷ ಲಕ್ಷ್ಮೀನಾರಾಯಣ/ ಜೀಲಾವತಿ ಶಾಖಾ ಕಚೇರಿ: ಮಲ್ಲೇಶ್ವರಂ	09-ಮೇ-2022දී ශසුයේ 1,59,04,038.9	(భౌశిశ)	ತೆಡ್ಕೂಲ್ ಎ ಆಸ್ತಿ: ಹಳಿ ಸೈಟ್ ನಂ.34 ಹಾಗೂ 35, ಆ ಬಳಿಕ ನಂ.40, ಮುನ್ಸಿಪಲ್ ನಂ.14, ಹಳಿ ಪಿಐಡಿ ಸಂಖ್ಯೆ 62–110–14, ಹೊಸ ಪಿಐಡಿ ನಂ.145–ಡಬ್ಲ್ಯ,0133–23. ವಿಳಾಸ: 6ನೇ ಕ್ರಾಸ್. ವಿಲ್ಲನ್ ಗಾರ್ಡನ್, ಬೆಂಗಳೂರು – 560027, ಆಳತೆ ಪೂರ್ವದಿಂದ ಪಶ್ಚಿಮಕ್ಕೆ 80 ಅಡಿ ಮತ್ತು ಉತ್ತರದಿಂದ ದಕ್ಷಣಕ್ಕೆ 80 ಅಡಿ. ಒಟ್ಟು ವಿಸ್ತೀರ್ಣ 4000 ಜದರ ಅಡಿ. ಗಡಿಗಳು – ಪೂರ್ವಕ್ಕೆ: 6ನೇ ಅಡ್ಡ ರೌತ್ರ, ಪಶ್ಚಿಮಕ್ಕೆ: ಆಸ್ತಿ ಸಂಖ್ಯೆ 32, ಉತ್ತರಕ್ಕೆ ಆಸ್ತಿ ಸಂಖ್ಯೆ 34, ದಕ್ಷಣಕ್ಕೆ ಅತ್ಯಾಕ್ಕೆ: ಆಸ್ತಿ ಸಂಖ್ಯೆ 36, ಶೆಡ್ಡೂಲ್ ಬಿ ಆಸ್ತಿ: ಶೆಡ್ಡೂಲ್ ಎ ಆಸ್ತಿ ನಿರ್ದಿಷ್ಟರ್ ಎ ಆಸ್ತಿ ಸಂಖ್ಯೆ 32, ಉತ್ತರಕ್ಕೆ ಆಸ್ತಿ ಸಂಖ್ಯೆ 34, ದಕ್ಷಣಕ್ಕೆ ಮತ್ತು ಪಿತಾಸಕ್ತಿ. ಒಟ್ಟು 430 ಜದರ ಅಡಿ. ಶೆಡ್ಡೂಲ್ ಒ ಆಸ್ತಿ: ಅಪಾರ್ಟ್ ಮೆಂಟ್ ಸಂಖ್ಯೆ ಟ−102 (ಹಿಂಬರಿ.) – ಸ್ಥಿರಾಸ್ತಿಯ ಎಲ್ಲ ತುಂಡು ಮತ್ತು ತುರಾಕುಗಳು. 3ನೇ ಮಹಡೆ, ಗೀತಾ ಗೋಲ್ಡನ್ ಹಿಲ್ ಹೆಸರಿನ ಕಟ್ಟಡ. ಇದನ್ನು ಶೆಡ್ಡೂಲ್ ಎ ಆಸ್ತಿಯಲ್ಲಿ ನಿರ್ಮಿಸಲಾಗಿದೆ. 3 ದೆಡ್ ರೂಂ ಹೊಂದಿರುವ ಇದರ ಸೂಪರ್ ಪಲ್ಲಪ್ ಎರಿಯಾ 1870 ಜದರ ಅಡಿ. ಜತೆಗೆ ಬೇಸ್ ಮೆಂಟ್ ನಂತರ ಇದಿ. ಜತೆಗೆ ಬೇಸ್ ಮೆಂಟ್ ನಂತರ ಸಾರ್ಕಿ ಪರಿಸ್ತೆ ಕಾರು ಪಾರ್ಕಿಂಗ್. ಪೂರ್ವಕ್ಕೆ: ಅಪಾರ್ಟ್ ಮೆಂಟ್ ನಂ.ಟಿ−101 ಹಾಗೂ ಕಾಮನ್ ಎರಿಯಾ. ಪಶ್ಚಿಮಕ್ಕೆ ಮಕ್ಕೆ ಜಾಗ, ಉತ್ತರಕ್ಕೆ ಮಕ್ಕೆ ಜಾಗ, ದಕ್ಷಣಕ್ಕೆ ಮಕ್ಕ ಜಾಗ,	тя. 1,33,74,000	ರೂ. 13,37,400	05-06-2024 ਖੰਚੇਸ਼੍ਰੀ 11.00 ਹੈਹਰ ਸਹਿਬੇ 5.00	ರೂ. 1,00,000	24-05-2024 ਲੰਖੇਸ਼੍ਰੀ 11.00 ਹਿਰਜ਼ ਸਹਿਬੇ 5.00	06-06-2024 ಮಧ್ಯಾಹ್ನ 01.00 ರಿಂದ ಮಧ್ಯಾಹ್ನ 2.00	* wg/ 340g

ಿ ಇದರ ಜತೆಗೆ ಪೂರ್ಣ ಮೊತ್ತ ಪಾವತಿ ಮತ್ತು/ ಅಥವಾ ನಗದೀಕರಣಗೊಳ್ಳುವವರೆಗೆ ಅನ್ವಯವಾಗುವ ಪಾರ್ಷಿಕ ತೇಕಡ 18ರ ಬಡ್ಡಿ, ಸಾಂಧರ್ಭಿಕ ವೆಚ್ಚಗಳು, ಖರ್ಚು, ಹಲ್ಲ ಇತ್ತಾದಿ. ಈ ಪಿಎನ್ಐ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ನ ಅಧಿಕೃತ ಅಧಿಕಾರಿಗೆ ತೀದಿರುವಂತೆ ಮತ್ತು ಮಾಹಿತಿ ಇರುವಂತೆ ಮೇಲೆ ಹೆಸರಿಸಿನ ಸ್ಥಿಶಾಸ್ತ್ರ ಭದ್ರತಾ ಆಸ್ತಿಗಳಿಗೆ ಕಲಂ ನಂ. ಕೆ ಅಡಿಯಲ್ಲಿ ಬಹಿರಂಗೊಡಿಸಿದ ಋಣಭಾರಗಳು ಹೊರತುಪಡಿಸಿ ಯಾವುದೇ ಋಣಭಾರ, ಇದ್ದಲ್ಲದೇ ಸೃಷ್ಟಿಸಿದ/ ಪಾವತಿಸಬೇಕಾದ ಇಂಥ ಋಣಭಾರಗಳನ್ನು ಯಶಸ್ವಿ ಖರೀದಿದಾರರು/ ಬಿಡ್ಡರ್ಗಳು ಆತ್ರ ಆಕೆ ಪಾವತಿಸಬೇಕು. ಸಂಭಾವ್ಯ ಖರೀದಿದಾರರು/ಬಿಡ್ಡರ್ಗಳ

್ಷಲಾಗ್ರ ಧರ್ಮ ಅನ್ನಗಳು ಅರ ನೀ, ಕ ಅದುವರ್ ಬಹಲಾಗುವ ಮಾಡುವರು ಮಾಡುವರು ಮಾಡುವರಿ ಇದ್ದದ್ದು ಸ್ವಿಷ್ಟನ ಪಡವಾಗುವಾದ ಅಥೆ ಮಾಡುವರುಗಳನ್ನು ದೃರ್ತಿಗಳು ಅತ್ಯ ಆಕ ಪಡವಾಗುವ ಸಂಭಾದ, ಮರ್ಗವಾದ ಸ್ವಿಷ್ಟನ ಪಡವಾಗುವ ಸಂಭಾದ ಆರ್ಥಿ ಮಾಡುವರು ಸಂಭಾಗ ಆತ್ರ ಆಕ ಪಡವಾಗುವ ಸಂಭಾದ ಪ್ರತಿಕ್ಷಣೆ ಮಾಡುವರು ಸಂಭಾಗ ಆತ್ರ ಆಗಿ ಪಾರ್ಣವಾಗುವ ಸಂಭಾಗ ಆರ್ಥಿ ಸ್ಥಾನವಾಗುವ ಸಂಭಾಗ ಸಂಭಾಗ ಸ್ಥಾನವಾಗುವ ಸಂಭಾಗ ಸಂಭಾಗ ಸ್ಥಾನವಾಗುವ ಸಂಭಾಗ ಸಂಭಾಗ ಸಂಭಾಗ ಸ್ಥಾನವಾಗುವ ಸಂಭಾಗ (4.) ತನ್ನ ಕಾರ್ಷೊಲೀಟ್ ಕಚೇರಿಯನ್ನು ಪೂಟ್ ನಂ.88, 3ನೇ ಮಹಡಿ, ಸೆಕ್ಟರ್ 44, ಗುರುಗ್ರಾಮ, ಹರ್ಯಾಣ–122003, ವೆಬ್ಸ್ಟೆಟ್: www.bankauctions.com ಎಳಸದಲ್ಲಿ ಹೊಂದಿರುವ ಸಿ1 ಇಂಡಿಯಾ ಪ್ರೈವೇಟ್ ಲಿಮಿಟೆಡ್, ಅಧಿಕೃತ ಅಧಿಕಾರಿಗೆ ಇ-ಹರಾಜು ಮಾಡಲು ನೆರವಾಗುತ್ತದ ಆಸ್ತಿಯ ಪರಿಶೀಲನೆಗೆ ಅಥವಾ ಬಿಡ್ ದಾಖಲೆಗಳನ್ನು ಪಡೆಯಲು ಮತ್ತು ಯಾವುದೇ ಇತರ ಪ್ರಶ್ನೆಗೆ ಅಥವಾ ನೋಂದಣೆಗಾಗಿ, ಯಾವುದೇ ಸಹಾಯಕ್ಕಾಗಿ ನೀವು ಪಿಎನ್*ಬಿಎಟ್ಎಫ್ಎಲ್*ನ ಅಧಿಕೃತ ವ್ಯಕ್ತಿ ಶ್ರೀ ವಿಜಯ್ ಸಂದ್ರಿಯಾಲ್/ಲೇಖಾ ಮಲ್ಯ ಮೊಬೈಲ್ ನಂ.7428193765/9845335084 ಇ–ಮೇಲ್ ww.bankauctions.com ಅವರನ್ನು ಸಂಪರ್ಕಿಸಹುದು ಅಥವಾ www.pnbhousing ವೀಕ್ತಿಸಬಹುದು ಅಥವಾ www.pnbhousing.com ವೀಕ್ಷಿಸಿ

Mindteck.

Mindteck (India) Limited

2.82

2.13

CIN:L30007KA1991PLC039702 A.M.R Tech Park, Block I, 3rd Floor, # 664, 23/24, Hosur Main Road Bommanahalli, Bangalore - 560 068 Ph. No.: +91 (80) 4154 8000

Fax: +91 (80) 4112 5813 www.mindteck.com STATEMENT OF AUDITED CONSOLIDATED FINANCIAL RESULTS FOR THE QUARTER AND YEAR ENDED MARCH 31, 2024 [See Regulation 47(1) (b) of the SEBI (LODR) Regulations, 2015]

(Rs in lacs, except as otherwise stated Consolidated **Particulars** Quarter Ended December 31, 2023 March 31 2023 March 31 2024 March 31, 2023 Unaudited Audited Audited Audited Audited Total income from operations 38,553 33,673 Net Profit for the period (before Tax, Exceptional and/or Extraordinary items) 786 873 659 3,353 2,598 Net Profit for the period before tax (after Exceptional and/or 3,353 Extraordinary items) 786 873 659 2,598 Net Profit for the period after tax (after Exceptional and/or Extraordinary items) 719 648 541 2,731 2,077 Total Comprehensive Income for the period [Comprising Profit / (Loss) for the period (after tax) and Other Comprehensive Income 2.765 (after tax)] 560 869 513 2.629 **Equity Share Capital** 2,512 2,490 2,486 2,512 2,486 Reserves (excluding Revaluation Reserve) as shown in the Audited Balance Sheet of the previous year 19,551 16,550 Earnings Per Share (of Rs. 10/- each) (for continuing and discontinued 2.60 2.89 2.18

Diluted 2.50 Information regarding audited Standalone Financial Results for the quarter and year ended March 31, 2024

10.97 8.26 10.68 8.08

(RS In lacs, except as otherwise state								
	Standalone							
Particulars	Quarter Ended March 31, 2024	Quarter Ended December 31, 2023	Quarter Ended March 31, 2023	Year Ended March 31, 2024	Year Ended March 31, 2023			
	Audited	Unaudited	Audited	Audited	Audited			
Total income from operations	3,610	3,467	3,361	13,969	12,951			
Net Profit for the period (before Tax, Exceptional and/or Extraordinary items)	461	575	623	2,137	1,955			
Net Profit for the period before tax (after Exceptional and/or Extraordinary items) (note 5)	690	575	623	2,366	1,955			
Net Profit for the period after tax (after Exceptional and/or Extraordinary items)	574	442	496	1,827	1,487			
Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	551	440	496	1,811	1,486			

- 1. The financial results have been prepared in accordance with the recognition and measurement principles laid down in Indian Accounting Standards ('Ind AS') prescribed under Section 133 of the Companies Act, 2013, read with the relevant rules thereunder and in terms of Regulation 33 of the SEBI (Listing Obligations and Disclosure Requirements) Regulations, 2015, as amended.
- 2. The above Standalone and Consolidated results were reviewed and approved by the Board of Directors at its meeting held on May 17, 2024
- 3. Mindteck Employee Welfare Trust (the Trust) held 416,000 equity shares of Mindteck (India) Limited (the Company). The Trust acquired the shares, with funds provided by the Company by way of loan to the Trust. The Trust was set up with the objective of supporting employees share-based compensation plan (ESOF During the year ended March 31, 2024, the existing ESOP Scheme was woundup and a portion of the shares held by the Trust were sold as permitted by SEBI Regulations. The funds generated from sale were used to repay the loan to the Mindteck India Limited.
- 4. The Company has consolidated the financial statements of the Mindteck Employees Welfare Trust ('the Trust') with that of its consolidated financial statements. The Trust sold 191,551 shares held by it (out of the total of 416,000 shares) at an average price of Rs. 202.80 per share during the last quarter. The shares had a face value of Rs. 19 Lakhs, and an aggregate purchase value of Rs. 186 Lakhs. Net profit of Rs. 177 Lakhs, post tax, generated from the sale of shares has been credited to equity reserves. As a result of disposal of shares by the Trust, consolidated Equity Share Capital has increased by Rs. 19 Lakhs, consolidated $Securities Premium account by Rs.\ 167 Lakhs and Other Equity by Rs.\ 177 Lakhs (towards profit from sale of shares - \ net of taxes).$
- The Company's paid up equity shares stand reduced by 224,449 shares (March 31, 2023:4,16,000 shares). To give effect to the consolidation of the Trust,Rs. 22 lakhs (March 31, 2023: Rs. 41 lakhs) has been reduced from equity share capital and Rs. 195 lakhs (March 31, 2023: Rs. 362 lakhs) has been reduced from securities premium account. The shares held by the Trust were reduced from outstanding number of shares for computation of basic EPS of the Company. 5. Exceptional Items - The fund generated from sale of shares by the Trust was used to repay the loan to the Company. Accordingly, provision of Rs. 229 Lakhs
- towards the loan to the Trust, carried in the standalone financial statements of the Company has been reversed, as an exceptional item. Loan receivable from the Trust as on March 31, 2024 is Rs. 30 lakhs (March 31, 2023: Rs. 401 lakhs). 6. The above is an extract of the detailed format of Quarterly Financial results filed with the BSE Limited and National Stock Exchange of India Limited under
- Regulation 33 of the SEBI (Listing Obligations and Disclosure Requirements) Regulations, 2015. 7. The full format of the quarterly financial results are available on the Stock Exchange websites (www.bseindia.com) and (www.nseindia.com) and also on Company's website (www.mindteck.com)

For and on behalf of the Board of Directors **Anand Balakrishnan**

CEO and Managing Director

Place: Bengaluru

Date: May 17, 2024

ಮತ್ತು ನಂತರ ಫ್ಲಾಟ್ ನಂ.ಎಫ್ಎಫ್-102.